

ಇಂದು ಹಾಗೂ ಹಿಂದಿನ ಹಂಪಿ ಟೈಮ್ಸ್ ಕಲ್ಪಾಫಲ್ ಇ-ದಿನಪತ್ರಿಕೆ ಓದಲು QR ಕೋಡ್ ಸ್ಕ್ಯಾನ್ ಮಾಡಿ ಓದಿ

**No.1** Leading in Local News Paper

**NEWS PAPER ADS**  
THE BEST ADVERTISING PLATFORM TO BOOST YOUR BUSINESS

Book Your Ads Now!  
M:94486 33038

### ಮೈಕ್ರೋ ನ್ಯೂಸ್

#### ಜಮೀನು ಖರೀದಿ ಅಕ್ರೇಪಣೆಗಳಿದ್ದಲ್ಲಿ ಸಲ್ಲಸಲು ಅವಕಾಶ

ಹಂಪಿ ಟೈಮ್ಸ್ ಬಳಾರಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಷತ್ ಸಂಘದ ಅಧ್ಯಕ್ಷರಾದ ನಿಗಮ ವತಿಯಿಂದ ಭೂ ಬಡತನ ಯೋಜನೆಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ಬಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ನಡವಿ ಮತ್ತು ಮೈಲಾಪುರ ಗ್ರಾಮದಲ್ಲಿನ ಜಮೀನುಗಳನ್ನು ಐದು ಜನ ಭೂಮಾಲೀಕರು ತಮ್ಮ ಜಮೀನುಗಳನ್ನು ನಿಗಮಕ್ಕೆ ಮಾರಾಟ ಮಾಡಲು ಒಪ್ಪಿಗೆ ಸಲ್ಲಿಸಿರುತ್ತಾರೆ. ಜಮೀನುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಏನಾದರೂ ಅಕ್ರೇಪಣೆಗಳಿದ್ದಲ್ಲಿ ಜೂನ್ 15 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಲಿಖಿತವಾಗಿ ಅಕ್ರೇಪಣೆ ಸಲ್ಲಿಸಬಹುದು. ಸಾರ್ವಜನಿಕರಿಂದ ಯಾವುದಾದರೂ ಅಕ್ರೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಷತ್ ಸಂಘದ ಅಧ್ಯಕ್ಷ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

# ಪದವೀಧರ ಮತದಾನಕ್ಕೆ ಅಗತ್ಯ ಸಿದ್ಧತೆ

## ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿಕೆ | ಜಿಲ್ಲೆಯಾದ್ಯಂತ 21 ಮತಗಟ್ಟೆ | 11895 ಪುರುಷರು, 6336 ಮಹಿಳಾ ಮತದಾರರು

■ ಹಂಪಿ ಟೈಮ್ಸ್ ಹೊಸಪೇಟೆ ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಮತದಾನವು ಜೂನ್ 3ರಂದು ವಿಜಯನಗರ ಜಿಲ್ಲೆಯ 6 ತಾಲೂಕಿನ ಒಟ್ಟು 21 ಮತಗಟ್ಟೆ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಮೇ 30ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಪದವೀಧರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 15 ಮತಗಟ್ಟೆಗಳು ಮತ್ತು 5880 ಮತದಾರರು ಇದ್ದರು. ಈ ಬಾರಿ ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಮತದಾರರ ಪಟ್ಟಿಗೆ ಹೆಚ್ಚಿನ ಸೇರ್ಪಡೆ ಬಗ್ಗೆ ಉತ್ತಮವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೊಸಪೇಟೆ, ಹರಪನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳ ವ್ಯಾಪ್ತಿಯಲ್ಲಿನ ಒಟ್ಟು ಪುರುಷ ಮತದಾರರು 11,895 ಹಾಗೂ ಮಹಿಳಾ ಮತದಾರರು 6336 ಮತ್ತು ಇತರ



ಇಬ್ಬರು ಸೇರಿ ಒಟ್ಟು 18,233 ಮತದಾರರು ಮತದಾನ ಮಾಡಲು ಅರ್ಹರಿದ್ದಾರೆ ಎಂದು ಅವರು ತಿಳಿಸಿದರು. ಕರ್ನಾಟಕ ಈಶಾನ್ಯ ಪದವೀಧರ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 21 ಮತಗಟ್ಟೆ ಕೇಂದ್ರಗಳಲ್ಲಿ ಲೈವ್ ವೆಬ್ ಕ್ಯಾಪ್ಸಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 6 ತಾಲೂಕುಗಳ ಕಚೇರಿಯಲ್ಲಿ ಮತದಾರ ಸಹಾಯವಾಣಿ ಕೇಂದ್ರ ಇದ್ದು ಈ ಸಹಾಯವಾಣಿ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.

ತಾಲೂಕುವಾರು ಸಹಾಯವಾಣಿ	
ಹೊಸಪೇಟೆ	: 08394-224208
ಹರಪನಹಳ್ಳಿ	: 08398 280262
ಹಡಗಲಿ	: 08399-240238
ಕೂಡ್ಲಿಗಿ	: 08391-297121
ಕೊಟ್ಟೂರು	: 08391-225400
ಹೆಚ್.ಬಿ.ಹಳ್ಳಿ	: 914662854

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಜಯನಗರ ಜಿಲ್ಲೆಯ 21 ಮತಗಟ್ಟೆ ಕೇಂದ್ರಗಳ ಮಾಹಿತಿಯನ್ನು ಮತದಾರರಿಗೆ ನೀಡಲಾಗಿದೆ. ಜೊತೆಗೆ ಮತದಾರ ಚೇತಿಯನ್ನು ಸಹ ವಿತರಣೆ ಮಾಡಲಾಗಿದೆ. ಮತದಾರರ ಚೇತಿಯಲ್ಲಿ ಮತಗಟ್ಟೆ ಮಾಹಿತಿಯ ಸಂಪೂರ್ಣ ವಿವರಣೆ ಮತ್ತು ಮತಗಟ್ಟೆ ಕೇಂದ್ರಗಳ ಕ್ಯೂಆರ್ ಕೋಡ್ ಚಾರಿ ಮಾಡಲಾಗಿದೆ. ಮತದಾನ ಅಧ್ಯಾತ್ಮಾನುಸಾರ ಚಲಾವಣೆ ಮಾಡಬೇಕಾಗಿರುತ್ತದೆ. ಮತದಾನ ಚಲಾವಣೆ ಕುರಿತು ಜಿಲ್ಲಾಮಟ್ಟದ ಸ್ಪೀಷ್ ಸಮಿತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತ ಚುನಾವಣೆ >>4

**S.M. TRADERS & SERVICES**  
ATLAS COPCO  
COMPRESSORS, HOSEPIPE,  
DRILL RODS, SPARE PARTS Etc.  
Contact for Details  
**96866 63125**  
**96866 63132**  
**96864 13132**  
Hampi Road, Hosapete-583201

**ವಿವೇಕಶ್ರೇಯಾಲಾಪ**  
ಸಂಗೀತ ತರಬೇತಿ  
**VIVĒKASRĒYĀLĀPA**  
VEENA INSTRUMENTAL  
VOCAL - KARNATIC  
AND FILM MUSIC Classes  
contact for more information  
**91082 26938**  
**90368 65666**  
Near Honda Showroom, Hosapete-583201

### ಬಿತ್ತನೆಗಾಗಿ ಅಗತ್ಯ ಪ್ರಮಾಣದಲ್ಲಿ ಬೀಜ, ರಸಗೊಬ್ಬರ ದಾಸ್ತಾನು ಲಭ್ಯ

#### ವಿಜಯನಗರ ಡಿಸಿ ಎಂ.ಎಸ್.ದಿವಾಕರ ಹೇಳಿಕೆ

■ ಹಂಪಿ ಟೈಮ್ಸ್ ಹೊಸಪೇಟೆ ಈಗಾಗಲೇ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆಗಳು ಆರಂಭವಾಗಿವೆ. ಹೀಗಾಗಿ ಬಿತ್ತನೆ ಮಾಡಲು ವಿಜಯನಗರ ಜಿಲ್ಲೆಯಲ್ಲಿ ರೈತರ ಅವಶ್ಯಕತೆಗೆ ತಕ್ಕಂತೆ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ದಾಸ್ತಾನು ಲಭ್ಯವಿದ್ದು ರೈತರು ಆತಂಕಪಡಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು. ಮೇ 30ರಂದು ಹೊಸಪೇಟೆ ನಗರದಲ್ಲಿ ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ವಿಜಯನಗರ ಜಿಲ್ಲೆಯಲ್ಲಿ ಮೇ 10ರಂದು ಮೇ 29ರವರೆಗೆ ವಿವಿಧ ತಾಲೂಕುಗಳಲ್ಲಿ 57 ವಾಡಿಕೆ ಮಳೆಗಿಂತ 100ರಷ್ಟು ಹೆಚ್ಚಿನ ಮಳೆ ಸುರಿದಿದೆ. ಹೊಸಪೇಟೆ ತಾಲೂಕಿನಲ್ಲಿ ವಾಡಿಕೆ ಮಳೆ 42.7 ಮಿಮಿ ಇದ್ದು ವಾಸ್ತವಿಕವಾಗಿ

132.7 ಮಿಮಿ ಸುರಿದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 53.6 ಮಿಮಿ ಇದ್ದು ವಾಸ್ತವಿಕವಾಗಿ 100.0 ಮಿಮಿ ಸುರಿದಿದೆ. ಹರಪನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 79.8 ಮಿಮಿ ಇದ್ದು ವಾಸ್ತವಿಕವಾಗಿ 97.8 ಮಿಮಿ ಸುರಿದಿದೆ. ಕೊಟ್ಟೂರು ತಾಲೂಕಿನಲ್ಲಿ ವಾಡಿಕೆ ಮಳೆ 50.8 ಮಿಮಿ ಇದ್ದು ವಾಸ್ತವಿಕವಾಗಿ 133.8 ಮಿಮಿ ಸುರಿದಿದೆ. ಕೂಡ್ಲಿಗಿ ತಾಲೂಕಿನಲ್ಲಿ ವಾಡಿಕೆ ಮಳೆ 34.5 ಮಿಮಿ ಇದ್ದು ವಾಸ್ತವಿಕವಾಗಿ 109.1 ಮಿಮಿ ಮಳೆ ಸುರಿದಿದೆ. ಹಡಗಲಿ ತಾಲೂಕಿನಲ್ಲಿ ಮಾತ್ರ ವಾಸ್ತವಿಕವಾಗಿ 50.9 ಮಿಮಿ ಸುರಿದಿದೆ. 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ನವಣೆ, ಹೆಸರು, ಅಲಸಂದಿ, ಸೋಯಾಅವರೆ, ಸೂರ್ಯಕಾಂತಿ, ನೆಲಗಡಲೆ ಸೇರಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆಗೆ ಮೇ 30ರವರೆಗೆ >>4

**ವಿಜಯನಗರ ಮಹಾವಿದ್ಯಾಲಯದ ವಿದ್ವತ್ ಪರಂಪರೆಯ ಪ್ರಾಧಾಪಕ ಹಾಗೂ ಸಾಹಿತಿ**  
**ಡಾ.ಮೃತ್ಯುಂಜಯ ರುಮಾಲೆ**  
ಅಭಿನಂದನಾ ಲೇಖನ ಪುಟ..2 ರಲ್ಲಿ

### ಮುಟ್ಟಿನ ನಿರ್ವಹಣೆ ಅರಿವು ಅಗತ್ಯ

#### ವೈದ್ಯಾಧಿಕಾರಿ ಡಾ.ಯು. ರಾಜರಾಜೇಶ್ವರಿ ಹೇಳಿಕೆ | ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಸಮಸ್ಯೆ

■ ಹಂಪಿ ಟೈಮ್ಸ್ ಹೊಸಪೇಟೆ ಜೀವಸೃಷ್ಟಿಯ ಮೂಲಕಿಯೆಯಾದ ಮುಟ್ಟು, ಒಂದು ಜೈವಿಕಕ್ರಿಯೆಯಾಗಿದೆ, ಮುಟ್ಟಿನ ಬಗ್ಗೆ ಅರಿವಿದೆ, ಅದನ್ನು ಒಂದು ಅಶುದ್ಧ ಕ್ರಿಯೆ, ಅನಿಷ್ಟ ಎಂದೆಲ್ಲ ಕಟ್ಟುಪಾಡುಗಳನ್ನು ಆಚರಿಸುವವರೇ ಹೆಚ್ಚು. ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರದ್ದು ಎಂದು ಕನ್ನಡ ವಿಶ್ವವಿದ್ಯಾಲಯದ ವೈದ್ಯಾಧಿಕಾರಿಗಳಾದ ಡಾ. ಯು. ರಾಜರಾಜೇಶ್ವರಿ ಅವರು ತಿಳಿಸಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಅಭಿವೃದ್ಧಿ ಅಧ್ಯಯನ ವಿಭಾಗ ವತಿಯಿಂದ ಆಯೋಜಿಸಿದ ಯುನಿಸೆಫ್ ಮುಟ್ಟಿನ ಆರೋಗ್ಯ ನೈರ್ಮಲ್ಯ ದಿನ ಅಂಗವಾಗಿ Together for a # period friendly world ಮುಟ್ಟಿನ ಸ್ನೇಹಿ ಪ್ರಪಂಚದ ಕಡೆಗೆ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮುಟ್ಟಾಗುವುದು ಸಹಜ ಹಾಗೂ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ನಿಜವಾದರೂ ಈ ದಿನಗಳಲ್ಲಿ ನೈರ್ಮಲ್ಯ ಅಥವಾ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಗಾಬರಿಯಾಗುವ ಬಾಲಕಿಯರಿಗೆ ತಿಳಿಹೇಳುವುದು ಬಹಳ ಮುಖ್ಯ. ಮುಟ್ಟಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತಿದೆ.



ಪ್ರಮುಖವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಹೊಟ್ಟೆ ನೋವು, ಮಾನಸಿಕ ಒತ್ತಡ ಮುಂತಾದವುಗಳ ನಿರ್ವಹಣೆಗೆ ಯೋಗಾಸನ, ಧ್ಯಾನ, ಜೊತೆಗೆ ಪೋಷಕಾಂಶ ಭರಿತ ಗುಣಮಟ್ಟದ ಆಹಾರದ ಸೇವನೆ, ಒತ್ತಡದ ನಿರ್ವಹಣೆ, ಕಾಲ ಕಾಲಕ್ಕೆ ಸ್ನೇಹೋಗ ತಜ್ಞರ ತಪಾಸಣೆಯಿಂದ ಆ ದಿನಗಳ ಕಿರಿಕಿರಿಯನ್ನು ನಿಭಾಯಿಸಬಹುದು ಎಂದರು. ಯೋಗ ಅಧ್ಯಯನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾದ ಸೃಷ್ಟಿ ಅವರಿಂದ ಮುಟ್ಟಿನ ಸಮಯದಲ್ಲಿ ವಜ್ರಾಸನ, ಶವಾಸನ, ಪವನಮುಕ್ತಾಸನ ಮೊದಲಾದ ಯೋಗಾಸನಗಳು ಮಹಿಳೆಯರಿಗೆ ನೋವನ್ನು ಶಮನಗೊಳಿಸುವಲ್ಲಿ ಸಹಾಯಕವಾಗಿವೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ನಂತರ ಚರ್ಚೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಗೀತಮ್ಮ ಅವರು ಪ್ರಾಸ್ತಾವಿಕವಾಗಿ >>2

**ಪರಿಶುದ್ಧ ಗಾಣದ ಎಣ್ಣೆ ಜೀವಕ್ಕೆ ಅಮೃತ ಸಿಂಚನ**

**ಉತ್ತಮ ಆರೋಗ್ಯಕ್ಕಾಗಿ ರುಚಿಕರ ಕೋಲ್ಡ್ ಪ್ರೆಸ್ ಆಯಿಲ್**

- ರೋಗನಿರೋಧಕ ಶಕ್ತಿ ಹೆಚ್ಚಳ
- ಹೆಚ್ಚಿನ ಪೌಷ್ಟಿಕಾಂಶ
- ರುಚಿಕರ ಅಡುಗೆ
- ಚರ್ಮದ ಆರೈಕೆ
- ಯಕೃತ್ತು ರಕ್ಷಣೆ ಹಾಗೂ ಇತರೆ ಅನುಕೂಲಗಳು

Contact for cold pressed oil  
**SRI NANDI ENTERPRISES**  
C/o HAMPI TIMES  
Valmiki Circle, Bamboo Bazaar, Hosapete - 583201  
**9482599089**

ಬೆಚ್ಚಿನ ಹಾದಿ

ಶಿಕ್ಷಕರ ಪರೀಕ್ಷೆಯಲ್ಲಿ ಗೆದ್ದದ್ದು ಅಂಧ ವಿದ್ಯಾರ್ಥಿಗಳು

ನಂದಿನಿ ಸನಬಾಳ, ಕಲಬುರ್ಗಿ ಸೋಮು ಮತ್ತು ರಾಮು ಇಬ್ಬರು ಗೆಳೆಯರು ತುಂಬಾ ಆತ್ಮೀಯರು ಹಾಗೂ ಬುದ್ಧಿವಂತರು ಆಗಿದ್ದರು, ಆದರೆ ದೇವರು ಅವರಿಗೆ ಕೊರತೆ ಕೊಟ್ಟಿದ್ದ ಅದೇನೆಂದರೆ ಅವರ ಹುಟ್ಟು ಕುರುಡು.

ಕೊನೆಯದಾಗಿ ಶಿಕ್ಷಕರು ಒಂದು ಸ್ಪರ್ಧೆ ಏರ್ಪಡಿಸಿದರು, ಅದೇನೆಂದರೆ ಬೇರೆಯವರ ಹೊಲಗಳಿಂದ ರುಚಿಯಾದ ಹಣ್ಣು ತರಕಾರಿಗಳನ್ನು ಕಡಿಮೆ ಸಮಯದಲ್ಲಿ ಯಾರು ತೆಗೆದುಕೊಂಡು ಬರುತ್ತಾರೋ ಅವರೇ ಇವತ್ತಿನ ಸ್ಪರ್ಧೆಗೆ ವಿಜೇತರು ಅಂತ. ಎಲ್ಲಾ ವಿದ್ಯಾರ್ಥಿಗಳು ತಾರಾತಾರಿಯಲ್ಲಿ ಸಿಕ್ಕಾಪಟ್ಟೆ ಹಣ್ಣು ತರಕಾರಿ ತಂದರು, ಇವರಿಬ್ಬರು ಮಾತ್ರ ನಿಧಾನಕ್ಕೆ ಹುಡುಕಾಡಿ ಬೇಲಿ ಹಾಕಿದ ಹೊಲದಲ್ಲಿ ರೈತನ ಮನವಿಮಾಡಿಕೊಂಡು ಕೆಲವು ಕೆಲವು ಮಾವಿನ ಹಣ್ಣುಗಳನ್ನು ತಂದರು.

ಮುಟ್ಟಿನ ನಿರ್ವಹಣೆ ಅರಿವು ಅಗತ್ಯ

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಗೀತಮ್ಮ ಅವರು ಪ್ರಾಸಂಗಿಕವಾಗಿ ಮಾತನಾಡುತ್ತಾ, ಬಡತನ, ಅನಕ್ಷರತೆ, ಲಿಂಗತ್ವ, ಮೂಢನಂಬಿಕೆ ಕಾರಣದಿಂದಾಗಿ ಮಾಹಿತಿ ಕೊರತೆ ಇದೆ, ಈ ನಿಟ್ಟಿನಲ್ಲಿ ಮುಟ್ಟಿನ ಕುರಿತಾದ ಅರಿವು ಮೂಡಿಸಬೇಕಾಗಿದೆ.

ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಚಾಲಕ ಡಾ.ಎ. ಶ್ರೀಧರ್, ಜ್ಯೋತಿ ನಿರೂಪಿಸಿದರು, ಪದಾಧಿಕಾರಿ ಕೆ ಮಂದಿಸಿದರು. ಮಾಹಿತಿ ಕೇಂದ್ರದ ಉಪನಿರ್ದೇಶಕರಾದ ಡಾ.ಡಿ. ಮೀನಾಕ್ಷಿ, ಸಿಸ್ಟಂ ಅನಾಲಿಸ್ಟ್ ಶಕುಂತಲಾ ಚೌಡನಾಯ್ಕ ಉಪಸ್ಥಿತರಿದ್ದರು.

ನೀವೂ ಬರೆಯಬಹುದು

ಹಂಪಿ ಟೈಮ್ಸ್ ಪತ್ರಿಕೆ ಆರಂಭಿಸಿದ್ದು ನಾವಾದರೂ, ಕೈಹಿಡಿದು ನಡೆಸುವವರು ನೀವು. ನಮ್ಮ ಇಚ್ಛೆಯೂ ಒಳಗೊಂಡಂತೆ ನಿಮ್ಮ ಆಸೆಯುಗಳಿಗೆ ತಕ್ಕಂತೆ ಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆ, ಜವಾಬ್ದಾರಿಯೂ ನಮ್ಮದಾಗಿದೆ. ಇಲ್ಲಿ ಕೇವಲ ನಮ್ಮ ಬರವಣಿಗೆ ಅಷ್ಟೇ ಅಲ್ಲದೇ, ಬರಹಗಾರರಾಗಿದ್ದರೆ ನೀವೂ ಕೂಡ ನಿಮ್ಮ ಬರಹವನ್ನಿಲ್ಲಿ ಓದಬಹುದು. ಈ ನಿಟ್ಟಿನಲ್ಲಿ ನಿಮ್ಮಿಂದ ಕತೆ, ಕವನ, ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಪರ ಚಿಂತನೆ ಒಳಗೊಂಡ ಲೇಖನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ.

ಓದುಗರ ಗಮನಕ್ಕೆ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ, ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರ ರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

ವಿದ್ವತ್ ಪರಂಪರೆಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಮೃತ್ಯುಂಜಯ ರುಮಾಲೆ

ವೀರಶೈವ ವಿದ್ಯಾವರ್ಧಕ ಸಂಘ,ಬಳ್ಳಾರಿ ಇದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಕಳೆದ ಒಂದು ಶತಮಾನದಿಂದ ಶಿಕ್ಷಣ ಉದ್ಯೋಗ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಈ ಸಂಸ್ಥೆಯ ಕೊಡುಗೆ ಅನನ್ಯವಾದುದು.



ಡಾ.ರುಮಾಲೆ ಅವರ ರುಮಾಲೆಗೆ ನವಿಲುಗಲಿಗಳು

ಡಾ. ರುಮಾಲೆ ಸರ್ ಅವರ ಹಲವಾರು ಕೃತಿಗಳಿಗೆ ಸರ್ಕಾರದ ಮತ್ತು ಖಾಸಗಿ ಸಂಘ ಸಂಸ್ಥೆಗಳ ಪ್ರಶಸ್ತಿಗಳ ಒಂದೆ ಮೆ ಗಿರಿಮೆಗಳ ನವಿಲು ಗುರಿಗಳು ಇವರ ರುಮಾಲೆಗೆ ಸೇರಿಕೊಂಡಿವೆ. ಅವುಗಳೆಂದರೆ ವಚನ ನಿಘಂಟು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಹುಮಾನ ಪ್ರಶಸ್ತಿ, ಹಳೇಕಟ್ಟೆ ಪ್ರಶಸ್ತಿ, ವಿವಿಧ ವಿ ಪ್ರಕಾಶನದ ವಿಶೇಷ ಪ್ರಶಸ್ತಿ, ಡಾ.ಎಚ್ ಎನ್ ಪ್ರಶಸ್ತಿ 2011, ಭವಾನಿಶ್ರೀ ಪ್ರಶಸ್ತಿ, ಹಂದಾಸ ಭಾಗವತ ಪ್ರಶಸ್ತಿ, ಸಾಹಿತ್ಯ ಚೇತನ, ಸಿದ್ಧಶ್ರೀ, ವಚನಾಮೃತ ವಾರದಿ, ಸಕ್ಕರೆ ಕರಡೆ ಪ್ರಶಸ್ತಿ ಚಿಕ್ಕಿ ಪ್ರತಿಷ್ಠಾನ ಸಿರಿವಾರ 2017 ಪ್ರಶಸ್ತಿ, ರಾಜ್ಯಕೂಟ ಸಾಹಿತ್ಯ ಶ್ರೀ ಪ್ರಶಸ್ತಿ ನಾಡು ನುಡಿ ಸೇವೆಗಾಗಿ ಗೌರವ ಸನ್ಮಾನ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಮೊದಲಾದವುಗಳು.

ಓದು ಬರಹ ಬೋಧನೆಯನ್ನು ತಮ್ಮ ಜೀವನದ ಉಸಿರಾಗಿಸಿ ಕೊಂಡಿರುವವರು, ಇವರು ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಾಧ್ಯಾಪಕರಾಗಿ ಪರಿಶುದ್ಧ ಮನಸ್ಸು, ಕನ್ನಡದ ಚಿಂತನೆ ವಿಚಾರಗಳಿಂದ ಸಮರ್ಥವಾಗಿ ಬೋಧನೆ ಮಾಡಿ ಸಮರ್ಥ ಪ್ರಾಧ್ಯಾಪಕರಾಗಿ ಹೆಸರು ಮಾಡಿರುವವರು. ಉತ್ತಮ ಪ್ರಾಧ್ಯಾಪಕರಾಗಿ, ಸಂಸ್ಥೆಗೆ, ಕಾಲೇಜಿಗೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿರುವವರು ಎಂದರೆ ಇಷ್ಟಕ್ಕೆ ಇವರ ವ್ಯಕ್ತಿತ್ವ ಪೂರ್ಣಗೊಳ್ಳುವುದಿಲ್ಲ. ಇವರು ತಮ್ಮ ಬೋಧನಾ ಕಾರ್ಯದ ಜೊತೆಗೆ ಕನ್ನಡ ಸಾಹಿತ್ಯದ ಓದು ಬರಹ ಅಧ್ಯಯನ, ಸಂಶೋಧನೆ, ಪುಸ್ತಕಗಳ ಪ್ರಕಟಣೆ, ಸಾಂಸ್ಕೃತಿಕ ಕಾರ್ಯಗಳು ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರು ಸಮಚಿತ್ತದಿಂದ ಕಾರ್ಯನಿರ್ವಹಿಸುತ್ತಾ ಸಮರ್ಥ ಪ್ರಾಧ್ಯಾಪಕರೆಂದು ಕರೆಯಿಸಿ ಕೊಂಡಿರುವವರು. ಇವರು ಇಂದು ತಮ್ಮ ಪ್ರಾಧ್ಯಾಪಕ ಹುದ್ದೆಯಿಂದ ಸೇವಾ ನಿವೃತ್ತಿಯಾಗುತ್ತಿದ್ದಾರೆ. ಕೇವಲ ಪ್ರಾಧ್ಯಾಪಕರಾಗಿ ಪತ್ರ ಬೋಧನೆಯನ್ನು ಅಷ್ಟೇ ಮಾಡಿ ನಿವೃತ್ತಿಯಾಗುತ್ತಿದ್ದರೆ ಇವರಿಗೆ ಈ ಲೇಖನದ ಮೂಲಕ ಅಭಿನಂದನೆಗಳು ಸಲ್ಲುತ್ತಿದ್ದವೋ ಇಲ್ಲವೋ ಗೋಚರಿಸಿಲ್ಲ. ಆದರೆ ತಮ್ಮ ಬೋಧನಾ ವೃತ್ತಿಯೊಂದಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ ಸಂಶೋಧನೆ ಗ್ರಂಥಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುವ ಈ ಹಿನ್ನೆಲೆಯಲ್ಲಿ ಅವರ ಕುರಿತು ಅಭಿನಂದನಾ ಲೇಖನ.

ಅಭಿನಂದನಾ ಲೇಖನ

ಡಾ. ಮೃತ್ಯುಂಜಯ ರುಮಾಲೆ ಇವರು "ಡಾ.ರುಮಾಲೆ ಸರ್" ಎಂದೇ ಜನಪ್ರಿಯರು. ಕನ್ನಡ ಸಾಹಿತ್ಯ ಚರಿತ್ರೆ, ಸಂಸ್ಕೃತಿ ಸಂಶೋಧಕರಲ್ಲಿ ಇವರದ್ದು ಪ್ರಮುಖ ಹೆಸರು. ಸದಾ ಅಧ್ಯಯನಶೀಲರು ಸಹೃದಯರು ಆಗಿರುವ ಇವರು ಶ್ರದ್ಧೆ ನಿಷ್ಠೆಗಳಿಂದ ಹಳಗನ್ನಡ ಸಾಹಿತ್ಯ, ಶಾಸನ, ಕಾವ್ಯ, ಇತಿಹಾಸ, ಸಂಸ್ಕೃತಿ, ಅವಿಭಜಿತ ಬಳ್ಳಾರಿ ಜಿಲ್ಲೆಯ ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟಗಳ ಅಧ್ಯಯನ, ಗ್ರಂಥಗಳ ರಚನೆ, ಸಂಪಾದನೆ ಹೀಗೆ ಹಲವಾರು ವಿಷಯಗಳ ಅಧ್ಯಯನ ಸಂಶೋಧನೆ ಹಾಗೂ ಪುಸ್ತಕಗಳನ್ನು ಪ್ರಕಟಿಸಿ ನಾಡಿನಲ್ಲಿ ಗುರುತಿಸಿಕೊಂಡಿರುವವರು ಹಾಗೂ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತಕರಲ್ಲಿ ಇವರು ಸಹ ಪ್ರಮುಖರು. ಇವರದು ತತ್ವಬದ್ಧ ಬದುಕು ಯಾವುದೇ ಸಂದರ್ಭದಲ್ಲಿ ತಾವು ನಂಬಿಕೊಂಡ ಬಂದಿರುವ ಸಿದ್ಧಾಂತ ಆದರ್ಶಗಳನ್ನು ಕೈಬಿಟ್ಟವರಲ್ಲ ಹಾಗೂ ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಂಡು ಸದಾ ಪಾಲಿಸಿಕೊಂಡು ಬಂದ ಕಾರ್ಯನಿಷ್ಠೆಯ ವ್ಯಕ್ತಿತ್ವದ ವರು. ತಮ್ಮ ಸುದೀರ್ಘ ಬೋಧನಾ ವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ, ಸಹೋದ್ಯೋಗಿಗಳೊಂದಿಗೆ, ಸ್ನೇಹಿತ ರೊಂದಿಗೆ ಸದಾ ಪ್ರೀತಿ ಸ್ನೇಹದಿಂದ ನಡೆದುಕೊಂಡ ವರು .ತಮ್ಮ ಬೋಧನಾ ವೃತ್ತಿ ಬದುಕಿನಲ್ಲಿ ಹಾಗೂ ಖಾಸಗಿ ಬದುಕಿನಲ್ಲಿಯೂ ನ್ಯಾಯ, ಸಿದ್ಧಾಂತ ಮಾನವತೆ ಯನ್ನು ಮರೆತವರಲ್ಲ. ವಿನಾಕಾರಣ ಯಾರನ್ನೂ ಹೊಗಳದೆ ತಾವು ಹಾಗೂ ನಮ್ಮ ಕೊಳ್ಳದೆ



ಯಾರನ್ನು ಟೀಕಿಸದೆ, ಕಾರ್ಯನಿರ್ವಹಿಸುತ್ತಿರುವ ಕಾಲೇಜು ಸಂಸ್ಥೆ ಹಾಗೂ ಸಮಾಜದಲ್ಲಿ, ಪ್ರೀತಿ, ವಿಶ್ವಾಸ, ಗೌರವಕ್ಕೆ ಪಾತ್ರ ರಾಗಿರುವವರು. ವಿರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ ಹಾಗೂ ವಿಜಯನಗರ ಕಾಲೇಜಿನ ಬಗ್ಗೆ ಡಾ. ರುಮಾಲೆಯವರಿಗೆ ಅಪಾರ ವಾದ ಅಭಿಮಾನ ಕಳಕಳ, ಈ ಸಂಸ್ಥೆಯ ಚಾರಿತ್ರಿಕ, ಶೈಕ್ಷಣಿಕ ಸಾಂಸ್ಕೃತಿಕ ಚರಿತ್ರೆಯನ್ನು ಇವರಷ್ಟು ಅರಿತವರು ಮತ್ತು ಅದನ್ನು ದಾಖಲಿಸಿದವರು ಮತ್ತೊಬ್ಬರು ಸಿಗಲಾರರು.ಅಷ್ಟರಮಟ್ಟಿಗೆ ತಾವು ಕಾರ್ಯನಿರ್ವಹಿಸಿದ ಸಂಸ್ಥೆಯ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ಅತ್ಯಂತ ಸಮರ್ಥವಾಗಿ ದಾಖಲಿಸಿದ್ದಾರೆ.

ಶರಣ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ

12ನೇ ಶತಮಾನದ ಮಹಾ ಮಾನವತಾವಾದಿ ಬಸವಣ್ಣನವರ ಹಾಗೂ ಅವರ ಸಮಕಾಲೀನ ಶರಣ ವಚನ ಸಾಹಿತ್ಯದ ಮೇಲೆ ರುಮಾಲೆಯವರಿಗೆ ವಿಶೇಷವಾದ ಆಸಕ್ತಿ. ಹೀಗಾಗಿ ಶರಣ ಸಾಹಿತ್ಯದ ಮೇಲೆ ಅಧ್ಯಯನ ನಡೆಸಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ, ಮತ್ತೇ ಕೆಲವು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಈ ಕಾರಣಗಳಿಂದಾಗಿ ರಾಜ್ಯದಲ್ಲಿ ಬಸವ ಸಿದ್ಧಾಂತ ಹಾಗೂ ಶರಣ ಸಾಹಿತ್ಯದ ಪ್ರಸಾರ ಮಾಡುತ್ತಿರುವ ಮಠಗಳೊಂದಿಗೆ ಹಾಗೂ ಸ್ವಾಮೀಜಿಗಳೊಂದಿಗೆ ಡಾ. ರುಮಾಲೆಯವರ ಆತ್ಮೀಯ ಒಡನಾಟವಿದೆ. ವಿಶೇಷವಾಗಿ ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದ ಹಿಂದಿನ ಪೂಜ್ಯರಾದ ಡಾ. ಸಂಗನಬಸವ ಮಹಾಸ್ವಾಮಿಗಳ ಹಾಗೂ ಇಂದಿನ ಪೂಜ್ಯರಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವವರು. ಹೀಗಾಗಿ ಕೊಟ್ಟೂರು ಸ್ವಾಮಿ ಮಠ ಹಾಗೂ ಶಿವಯೋಗಿ ಮಂದಿರದೊಂದಿಗೆ ಆತ್ಮೀಯ ಸಂಪರ್ಕವನ್ನು ಇಟ್ಟುಕೊಂಡಿದ್ದು, ಇಷ್ಟೇ ಅಲ್ಲ ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಪ್ರಕಾಶನ ದಿಂದ ಇವರು ಹಲವಾರು ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕೊಟ್ಟೂರು ಸ್ವಾಮಿ ಮಠದೊಂದಿಗೆ ಗದಗಿನ ತೋಟದಾರ್ಯ ಮಠ, ಧಾರವಾಡದ ಮುರುಘಾಮಠ, ಶಿವಮೊಗ್ಗದ ಬಸವ ಕೇಂದ್ರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಬಸವ ಸಮಿತಿ ಬೆಂಗಳೂರು ಹಾಗೂ ನಾಡಿನ ಬಸವ ಪರಂಪರೆ ಹಾಗೂ ಶರಣ ಪರಂಪರೆ ಚಿಂತನೆ ಪ್ರಸಾರ ಮಾಡುತ್ತಿರುವ ಮಠಗಳೊಂದಿಗೆ ಇವರು ನಿಕಟವಾದ ಬಾಂಧವ್ಯವನ್ನು ಹೊಂದಿದ್ದು ಶರಣ ಸಾಹಿತ್ಯದ ಮುಂದುವರಿಕೆಗಾಗಿ ಚಿಂತನೆ ಮಂಥನ, ಉಪನ್ಯಾಸ, ಪುಸ್ತಕಗಳ ಪ್ರಕಟಣೆ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಸಾಹಿತ್ಯ - ಸಂಶೋಧನೆ-ವಿಮರ್ಶೆ

ಡಾ. ಮೃತ್ಯುಂಜಯ ರುಮಾಲೆಯವರು ಹಳಗನ್ನಡ, ಆಧುನಿಕ ಕನ್ನಡ ಸಾಹಿತ್ಯದ ಗಂಭೀರ ಅಧ್ಯಯನಕಾರರು. ಸಾಹಿತ್ಯ ಹಾಗೂ

ಸಂಶೋಧನೆ ಕಾರ್ಯದಲ್ಲಿಯೂ ಕೆಲಸ ಮಾಡಿ ಹೆಸರು ಮಾಡಿರುವವರು. ಖ್ಯಾತ ಸಂಶೋಧಕರುಗಳಾದ ಡಾ.ಎಂ. ಚಿದಾನಂದಮೂರ್ತಿ, ಡಾ.ಎಂ.ಎಂ.ಕೆ.ಲಬುರ್ಗಿ ಮೊದಲಾದವರ ವಿದ್ವತ್ ಹಾಗೂ ಸಂಶೋಧನಾ ಪರಂಪರೆಯಲ್ಲಿ ತಮ್ಮ ಅಧ್ಯಯನ ಹಾಗೂ ಸಂಶೋಧನೆಯನ್ನು ಕೈಗೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದದ್ದು. ಪ್ರಾಚೀನ ಹಾಗೂ ಆಧುನಿಕ ಕನ್ನಡ ಸಾಹಿತ್ಯದ ಸಂಶೋಧನೆ ಪ್ರಕಟಣೆ ವಚನ ಸಾಹಿತ್ಯ, ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರ ವ್ಯಕ್ತಿ ಚಿತ್ರಣಗಳು, ಸಮಕಾಲೀನ ಸಾಹಿತ್ಯ ಸಾಂಸ್ಕೃತಿಕ ವ್ಯಕ್ತಿಗಳ ವ್ಯಕ್ತಿ ಚಿತ್ರಣಗಳು ವಿಶೇಷವಾಗಿ ಬಳ್ಳಾರಿ ಏಕೀಕರಣ, ಸ್ವಾತಂತ್ರ್ಯ ಹೋರಾಟದ ಅಧ್ಯಯನ ವಿಶ್ಲೇಷಣೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹಂಪಿಯ ಬಗ್ಗೆ ವಿಶೇಷ ಅಧ್ಯಯನ ಸಂಶೋಧನೆಗಳನ್ನು ಮಾಡಿ ಮಹತ್ವದ ವಿಚಾರಗಳನ್ನು ಪ್ರಕಟಿಸಿದ್ದಾರೆ. ಹಂಪಿಯ ಕಲ್ಲು ಮಠದ ಪ್ರಭುದೇವ ವಾಸಿಸುತ್ತಿದ್ದ ಸ್ಥಳವನ್ನು ಇವರು ಗುರುತಿಸಿದ್ದಾರೆ. ಹರಿಹರನ ಕೆಲವು ರಂಗಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಸಂಕೀರ್ಣ ಬಳ್ಳಾರಿ ಪುಸ್ತಕವು ಬಳ್ಳಾರಿ ಜಿಲ್ಲೆಯ ರಂಗಭೂಮಿ ವ್ಯಕ್ತಿ ಚಿತ್ರಣ ಚರಿತ್ರೆ, ಸಾಂಸ್ಕೃತಿಕ ಚರಿತ್ರೆಯನ್ನು ಅತ್ಯಂತ ಸಮರ್ಥವಾಗಿ ದಾಖಲಿಸಿದ್ದಾರೆ. ಇವರ ಈ ಬಳ್ಳಾರಿ ಮತ್ತು ಹಂಪಿಯ ಕುರಿತು ಬರೆದಿರುವ ಗ್ರಂಥಗಳ ಹಿಂದೆ ಆಸಕ್ತಿ ಕುತೂಹಲ, ದೀರ್ಘಕಾಲದ ಅಧ್ಯಯನ ಶೋಧನೆ ವಿದ್ವತ್ತೋದ್ದಾರ ಚಿಂತನೆ ಯಿಂದಾಗಿ ಈ ಗ್ರಂಥಗಳನ್ನು ಬರೆದು ಪ್ರಕಟಿಸಲು ಸಾಧ್ಯವಾಗಿದೆ. ಇವರು ಅಕಾಡೆಮಿ ವಲಯದಲ್ಲಿ ಹಾಗೂ ವಿಚಾರ ಸಂಕರಣಗಳಲ್ಲಿ ನೀಡಿರುವ ಉಪನ್ಯಾಸಗಳು ಮಂಡಿಸಿರುವ ಪ್ರಬಂಧಗಳು ಸಹ ಮೌಲಿಕವಾಗಿವೆ.

ಡಾ.ರುಮಾಲೆಯವರ ಕೃತಿಗಳು

ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಸ್ವಾತಂತ್ರ್ಯ ಹೋರಾಟ, ಏಕೀಕರಣ ಹೋರಾಟ, ವ್ಯಕ್ತಿ ಚಿತ್ರಣಗಳು ಮೊದಲಾದ ವಿಷಯಗಳನ್ನು ಕುರಿತು ಸುಮಾರು 75ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ ಹಾಗೂ ಇವು ಪ್ರಕಟಗೊಂಡಿವೆ ಇವುಗಳಲ್ಲಿ ಪ್ರಮುಖವಾದ ಕೃತಿಗಳು ಹೀಗಿವೆ.

ಕೋಶ ವಚನ ನಿಘಂಟು, ರಗಳೆಗಳ ನಾಮಕೋಶ, ಸಂಶೋಧನೆ ಮತ್ತು ವಿಮರ್ಶಾ ಕೃತಿಗಳು, ಮುನ್ನಿನ ಪುರಾತನರ ಹಾದಿ, ಮಲ್ಲಿಕಾರ್ಜುನ ವಚನಾಂಕಿತ, ರಾಜಕವಿ ಸಂಬಂಧ, ಶಿವಯೋಗ ಮಂದಿರ ಶತ ಸಂವತ್ಸರ, ಶ್ರೀ ಯೋಗ ಮಂದಿರ ಜ್ಯೋತಿ ಯಾತ್ರೆ, ಸುವರ್ಣಕೃ ಸಂದ ಸಮಯ, ಹಂಪಿಯ ಸುತ್ತ ಶೋಧ, ಲೋಕದಂತೆ ಬಾರರು, ಲಿಂಗಾಂಗ ಸಂಬಂಧಿಯ ಸುತ್ತ, ■ಳ್ಳಾರಿಯ ಸುತ್ತ, ಸ್ವಾತಂತ್ರ್ಯ ಹೋರಾಟ ಮತ್ತು ಬಳ್ಳಾರಿ, ಸ್ವಾತಂತ್ರ್ಯ ತಂತ್ರ ಹೋರಾಟ ಮತ್ತು ಹೊಸಪೇಟೆ, ಸ್ವಾತಂತ್ರ್ಯ ತಂತ್ರ ಹೋರಾಟ ಮತ್ತು ಕೊಟ್ಟೂರು, ವೀರಶೈವ ವಿದ್ಯಾವರ್ಧಕ ಸಂಘ, ಸಂಕೀರ್ಣ ಬಳ್ಳಾರಿ.

ಸಂಪಾದನಾ ಕೃತಿಗಳು(ಪ್ರಾಚೀನ)

ಹಾವಿನಹಾಳು ಕಲ್ಲಪ್ಪಯ್ಯಗಳ ಪವಾಡ ಸಾಂಗತ್ಯ, ವಜ್ರಬಾಹುಚರಿತ್ರೆ, ನಡುಗನ್ನಡ ಕಾವ್ಯ ಸಂಗ್ರಹ, ಹರಿಹರನ ಹನ್ನೆರಡು ಸಂಕೀರ್ಣ ರಗಳೆ

ಸಂಪಾದನೆ (ಆಧುನಿಕ)

ವೈ, ನಾಗೇಶ ಶಾಸ್ತ್ರಿ ಸಮಗ್ರ ಸಾಹಿತ್ಯ, ಬಸವ ಸಾಹಿತ್ಯ, ಸಂಕೀರ್ಣ ವಚನ ಸಂಗ್ರಹ, ಜಂಗಮದಿಂದ ಸ್ವಾವರಕ್ಕೆ, ಕೇಡಿಲ್ಲದ ಪದವಿ, ಜೋಳದ ರಾಶಿ ದೊಡ್ಡನಗೌಡ, ಬೇರು-ಚಿಗುರು, ಬಸವಣ್ಣನವರ ನೂರೊಂದು ವಚನಗಳು, ಮೃತ್ಯುಂಜಯ ಶಿವಯೋಗಿ, ಹರಿದ ಹೆದ್ದೂರೆ, ಅಮೃತ ಶರಧಿ, ಸ್ವತಂತ್ರಧೀರ ಸಿದ್ಧಲಿಂಗೇಶ್ವರ, ಬಸವಜ್ಞಾನ, ಅನ್ನ ಅಕ್ಷರ ಅಮೃತ, ಹಾನಗಲ್ಲ ಶ್ರೀ ಕುಮಾರ ಶಿವಯೋಗಿ, ವಿದ್ಯಾ ಸಂಪತ್, ವಿದ್ಯಾಸಿರಿ, ಗುರು ಪುತ್ರಿ, ಅನುಗ್ರಹ, ಲಿಂಗ ಲೀಲಾ ವಿಲಾಸ ಚಾರಿತ್ರೆ: ಅನುಸಂಧಾನ, ಕನ್ನಡ ಕವಿಗಳ ಕಂಡ ಭಾರತ, ಇಷ್ಟಲಿಂಗ :ವಿವಿಧ ಆಯಾಮಗಳು, ವಾಣಿಜ್ಯ ವಿಜಯ.

ವ್ಯಕ್ತಿ ಚಿತ್ರಣಗಳು

ಕುರುಗೋಡು ನೀಲಮ್ಮ, ಚನ್ನಬಸವಣ್ಣ, ಜೇಡರ ದಾಸಿಮಯ್ಯ, ಊರಿಲಿಂಗಪೆದ್ದೆ, ಶ್ರೀ ಮುಧೋಳ ಮೃತ್ಯುಂಜಯ ಮಹಾಸ್ವಾಮಿ ಗಳು, ಅಲ್ಲಂ ಸುಮಂಗಲಮ್ಮ, ವೈ ನಾಗೇಶ ಶಾಸ್ತ್ರಿ, ಓದೋಬಸಯ್ಯ, ಗೊಗ್ಗಬಸಯ್ಯ, ಸಮಗ್ರ ಸಂಶೋಧಕ ಕಲಬುರ್ಗಿ, ಶರಣ ಸಕ್ಕರೆ ಕರೆಡೆಪ್ಪನವರು, ಬಳ್ಳಾರಿ ರಾಘವಾಚಾರ್ಯ, ಡಾ.ಆರ್ ನಾಗನಗೌಡ, ಬಳ್ಳಾರಿ ರಾಘವರು.

ಕಾವ್ಯ

ಒಂದು ದಾರಿಯ ಹಾಡು. ನೂರಾರು ಸಂಶೋಧನಾ ಲೇಖನಗಳನ್ನು ವಿವಿಧ ಸಂಶೋಧನಾ ಪತ್ರಿಕೆ ಹಾಗೂ ದಿನಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಡಾ.ಮೃತ್ಯುಂಜಯ ರುಮಾಲೆ ಇವರು ಕೇವಲ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತಿಯಾಗುತ್ತಿದ್ದಾರೆಯೇ ಹೊರತು ತಮ್ಮ ಸಾಹಿತ್ಯದ ಓದು ಬರಹದ ಪ್ರವೃತ್ತಿಯಿಂದಲ್ಲ. ಹೀಗಾಗಿ ನಿರುಮ್ಯವಾಗಿ ಸಾಹಿತ್ಯವನ್ನು ಧ್ಯಾನಿಸುತ್ತ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಕನ್ನಡ ನಾಡು ನುಡಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಗಳನ್ನು ನಿರ್ವಹಿಸಲಿ ಎಂದು ಅವರಲ್ಲಿ ಸ್ನೇಹಿತರು, ಸಾಹಿತ್ಯಾಭಿಮಾನಿಗಳ ಆಶಯವಾಗಿದೆ. ತಮ್ಮ ನಿವೃತ್ತಿ ಜೀವನ ಸುಂದರವಾಗಿರಲಿ, ಶುಭವಾಗಲಿ...

ಕೈದೋಟದ ಒಡನಾಟ

ಇಂದಿನ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚು ಅವರ ಆಸಕ್ತಿಗೆ ಪ್ರೋತ್ಸಾಹವಾಗಿ ಒಳ್ಳೆಯ ವಿಷಯಗಳನ್ನು ತಲುಪಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಆದರಲ್ಲಿ ಒಂದು ಒಳ್ಳೆಯ ಅಭ್ಯಾಸ ಕೈದೋಟ. ವ್ಯಾಯಾಮ, ನೃತ್ಯ, ಸಂಗೀತವನ್ನು ಮಕ್ಕಳು ಕಲಿಯುವಂತೆ ಸಸ್ತುಗಳ ಆರೈಕೆ ಸಹ ತಿಳಿದಿಡಬೇಕು. ಹೌದು, ಕೈದೋಟ ಜೊತೆಗಿನ ಒಡನಾಟದಿಂದ ಅವರಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು. ಮಕ್ಕಳೇ ತಮ್ಮ ಪುಟ್ಟ ಕೈಗಳಲ್ಲಿ ಬೀಜವ ಬಿತ್ತಿ, ನೀರನ್ನು ಎರೆದು, ಬೀಜವು ಮೊಳಕೆ ಒಡೆಯಲು ಎರೆದು ಎಲೆಗಳು ಮೇಲೆ ಏಳುತ್ತಿದ್ದಂತೆ. ಅವರ ಮೊಗದಲ್ಲಿ ಮೂಡುವ ನಗುವಿಗೆ ಬೆಲೆಕಟ್ಟಲಾಗದು. ದಿನ ಶಾಲೆಯಿಂದ ಬಂದ ಕೂಡಲೇ, ನೆನ್ನಗೆ ಹೋಲಿಸಿದರೆ ಇಂದು ಎಷ್ಟು ಬೆಳೆದಿದೆ ನಮ್ಮ ಗಿಡ ಎಂದು

ಮೂಡುವ ಕುತೂಹಲ ಹೇಳತೀರದು. ವಿಜ್ಞಾನ ಪುಸ್ತಕದಲ್ಲಿ ಎಷ್ಟೇ ಮರ್ಣಚಿತ್ರದೊಂದಿಗೆ ಹೇಳಿಕೊಟ್ಟರು, ತಾವಾಗಿಯೇ ಕಂಡು ಅನುಭವದ ಮೂಲಕ ಕಲಿಯುವ ಅರಿವು ಎಂದು ಮರೆಯುವುದಿಲ್ಲ. ಕೈದೋಟದಿಂದ ಬರಿ ಪ್ರಕೃತಿ ಸಂರಕ್ಷಣೆ ಅಷ್ಟೇ ಹೇಳಿಕೊಡುವುದಿಲ್ಲ. ಬದಲಿಗೆ ಆಹಾರ ವ್ಯರ್ಥ ಮಾಡುವ ಮುನ್ನ, ಒಂದು ತರಕಾರಿ ಬೆಳೆಯಲು ಎಷ್ಟು ದಿನ ಕಾಯಬೇಕು. ಆ ತರಕಾರಿಯನ್ನು ಬೆಳೆದು ನಮ್ಮಗೆ ತಲುಪಿಸುವ ರೈತನ ತಾಳ್ಮೆ ಎಂತದು, ಅವರಿಗೆ ನಾವು ಎಷ್ಟು ಕೃತಜ್ಞತೆಯಿಂದ ಇರಬೇಕು ಎಲ್ಲವೂ ಇದರಲ್ಲಿ ಅಡಕವಾಗಿದೆ. ತಾನು ಬೆಳೆಸಿದ ಗಿಡದಲ್ಲಿ ಹೂ, ಹಣ್ಣು ಕಂಡ ಮಕ್ಕಳು ಶಾಲೆಯಲ್ಲಿ ಸಹಪಾಠಿಗಳೊಂದಿಗೆ, ಶಿಕ್ಷಕರೊಂದಿಗೆ ಹಂಚಿಕೊಂಡು ಸಂಭ್ರಮಿಸುವ ಕ್ಷಣ ಅದ್ಭುತವೇ ಸರಿ!



ನಮ್ಮ ಕೈದೋಟದಲ್ಲಿ ಬೆಳೆದ ಹೂ, ಹಣ್ಣು, ತರಕಾರಿಯ ರುಚಿಯೇ ಬೇರೆ. ಏನೋ ಸಾಧಿಸಿದ ತೃಪ್ತಿ ವರ್ಣಿಸಲು ಅಸಾಧ್ಯ. ಇಂತಹ ಅನುಭವ ಎಲ್ಲಾ ಮಕ್ಕಳಿಗೂ ದೊರೆಯುವಂತಾಗಬೇಕು, ಅದಕ್ಕೆ ಪೋಷಕರಾದ ನಮ್ಮ ಕೈಯಲ್ಲದ ಸಹಾಯ ಮಕ್ಕಳಿಗೆ ಮಾಡೋಣ ಬನ್ನಿ. ಮಕ್ಕಳ ಆಟ - ಪಾಠದ ಜೊತೆಗೆ ಕೈದೋಟದ ಒಡನಾಟ ಹೇಳಿಕೊಡುವುದು ತಾಳ್ಮೆ ಎಂಬ ಜೀವನ ಪಾಠ.

- ಮಂಜುಪ್ರೀ ಮುರಳೀಧರ್., ತೋರಣಗಲ್ಲು, ಬಳ್ಳಾರಿ.

ಕವಿ ಮನಸು

ಕಲ್ಲು ಮುಳ್ಳಿನ ಹಾದಿ



ಬಾನಲಿ ಸೂರ್ಯನ ಹೊನ್ನಿನ ಕಿರಣವು  
ಮಾನಿನಿಗಿತ್ತಿ ಭರವಸೆಯ  
ಕಾನನ ನಡುವಿನ ಹಾದಿಯ ಬಳಸುತ್ತ  
ಯಾನಕಿ ಸೋಗಿನ ಈ ಸಮಯ

ಚೆಲುವಿನ ಕಾಡಿನ ನಡುವಿನ ಹಾದಿಯ  
ಚಿಲಿಲಿ ನಾದವು ಸ್ವಾಗತಕಿ  
ಕಲವನ ನೀಡುವ ಪಕ್ಕಿಯ ಕಾಣದ  
ಎಲೆಗಳ ಪರದೆಯು ಇದೆ ಅದಕೆ

ಲಲನೆಯು ನಡೆವಳು ರಸ್ತೆಯ ನಡುವಲಿ  
ಗೆಲುವಿನ ಭರವಸೆ ಇರುವಂತೆ  
ಚಿಲಿಲಿ ನಾದವು ಅಡೆತಡೆ ಕಲ್ಲಿದ ಮುಳ್ಳಿದ  
ಕೆಳಗಡೆಗಳೆಯುವ ಜನರಂತೆ

ಬಿಚ್ಚಿದ ಕೂದಲು ಕೆಟ್ಟು ಮರೆತಳೆ  
ಹೆಚ್ಚಿದ ಅವಸರ ಕಾರಣವೆ?  
ಕೆಚ್ಚಿದ ನಾರಿಯು ಗುರಿಯನು ತಲುಪಲಿ  
ಮೆಚ್ಚಿಗೆ ಆಕೆಗೆ ಕಳುಹಿಸಲೆ!!

- ಪೆಮ್ಮಣ್ಣು ಸುಬ್ರಹ್ಮಣ್ಯ ಭಟ್


# ಒಟ್ಟೆಯ ಕೆಲಸಕ್ಕೆ ಇಂದು ನಾಳೆ ಏಕೆ?

**ಸಾ** ಮಾನ್ಯವಾಗಿ ಲೋಕದಲ್ಲಿ ಎರಡು ಬಗೆಯ ಜನರನ್ನು ಕಾಣಬಹುದು. ಒಂದು ಸತ್ತು ಬದುಕಿದವರು ಇನ್ನೊಂದು ಬದುಕಿ ಸತ್ತವರು. ಬದುಕಿನುದ್ದಕ್ಕೂ ನಿಸ್ವಾರ್ಥ ಹಿತ ಚಿಂತನೆಯಿಂದ ಯಾವ ಪ್ರತಿಭಲಾಪೇಕ್ಷೆಯಿಲ್ಲದೇ ಇರುವುದು, ಇತರರಿಗಾಗಿ ಮನ ಮಿಡಿಯುತ್ತಾ ಮಾನವ ಸೇವೆಯೇ ಮಾಧವನ ಸೇವೆಯೆಂದು ಭಾವಿಸುವುದು, ಹೀಗೆ ಯಾರು ಉಪಕೃತರಾಗಿರುತ್ತಾರೋ ಅವರು ಉಳಿದವರ ಪಾಲಿಗೆ ದೇವರಾಗಿ ಕಾಣುತ್ತಾರೆ. ಇವರೆಲ್ಲಾ ಸತ್ತರೂ ಬದುಕಿದಂತೆ. ಕೇವಲ ಹಣ, ಅಧಿಕಾರ, ಸ್ವಾರ್ಥ ಭಾವನೆಯಿಂದ ಪರೋಪಕಾರದ ಬುದ್ಧಿ ಇಲ್ಲದಿರುವುದು, ಕಠಿಣ ಹೃದಯ ಹೊಂದಿರುವುದು, ಇವರೆಲ್ಲಾ ಜೀವಂತ ಶವವಾಗಿರುತ್ತಾರೆ.

ಸಾಮಾನ್ಯವಾಗಿ ಬಾಲ್ಯದಿಂದಲೇ ಕೆಲವು ಮಕ್ಕಳು ವಿಚಿತ್ರ ಸ್ವಭಾವದವರಾಗಿರುತ್ತಾರೆ. ಅಂತವರ ಗುಣಗಳನ್ನು ಅರಿತು ಪೋಷಕರು ಅಧ್ಯಯನ, ಅಧ್ಯಾಪನ ಸದ್ಭಿಚಾರ ಮತ್ತು ಒಟ್ಟೆಯ ಪರಿಶರದ ಮೂಲಕ ಉತ್ತಮ ಸಂಸ್ಕಾರಗಳನ್ನು ನೀಡಿದಾಗ ಅವರು ಸುಸಂಸ್ಕೃತರಾಗಿರುತ್ತಾರೆ. ಅವರಿಗೆ ಆರಂಭದಿಂದಲೇ ಮಾನವೀಯ ಗುಣಗಳು ಬರುತ್ತವೆ. ಇದಕ್ಕಾಗಿ ಸಜ್ಜನರ ಸಂಗ ಮಾಡಬೇಕು. ಶಂಕರಾಚಾರ್ಯರು ಹೇಳಿದಂತೆ: "ಸತ್ತಂಗತ್ತೇ ನಿಸ್ಸಂಗತ್ತಂ ನಿಸ್ಸಂಗತ್ತೇ ನಿರ್ಮೋಹತ್ತಂ ನಿರ್ಮೋಹತ್ತೇ ನಿಶ್ಚಲತತ್ವಂ ನಿಶ್ಚಲತತ್ವೇ ಜೀವನ್ಮುಕ್ತಃ" ಇದೆಲ್ಲಾ ಸಾಧನೆಯ ಬಲದಿಂದ ಬರುತ್ತದೆ.

ನಾವು ಯಾವಾಗಲೂ ತುಂಬಿದ ಕೊಡದಂತೆ ಇರಬೇಕು. 'ಅಲ್ಪವಿದ್ಯೆ ಮಹಾಗರ್ವಿ' ಎಂಬ ಗಾದೆ ಮಾತಿನಂತೆ ಅಲ್ಪಜ್ಞಾನಿಯಾದವ ಸಣ್ಣ ಸಾಧನ ಮಾಡಿ ದೊಡ್ಡ ಡಂಗುರ ಹೊಡೆಯಿಸಿಕೊಳ್ಳುತ್ತಾನೆ. ಮಹಾಜ್ಞಾನಿಯಾದವ ಸಾಧನ ಮಾಡುತ್ತಾನೆ ವಿನಃ ಪ್ರಚಾರ ಬಯಸಲಾರ. ಅದು ಅವನಿಗೆ ತನ್ನಿಂದ ತಾನೇ ಒದಗಿ ಬರುತ್ತದೆ. ಯಾರು ಜ್ಞಾನದ ಹಾದಿಯಲ್ಲಿ ವಿವೇಕವನ್ನು ಪಡೆಯುವರೋ ಅವರಿಗೆ ಅಪಂಕಾರದ ಗುಣಗಳು ಇರುವುದಿಲ್ಲ.

ವಿಷಯ ಉಪಭೋಗಗಳ ಆಸೆಗೆ ಭಂಜನಾದರೆ ಅಜ್ಞಾನದಿಂದ ಅಂಧಕಾರದಲ್ಲಿ ಮುಳುಗಬೇಕಾಗುತ್ತದೆ. ಅಸುರೀ ಗುಣಗಳ ತೊಡೆದು ದೈವೀಗುಣಗಳನ್ನು ಅಳವಡಿಸಿಕೊಂಡು ದಯೆ, ಪ್ರೇಮ, ಸ್ನೇಹ, ಪಾತ್ಯಲ್ಯ ಮೈಗೂಡಿಸಿಕೊಂಡು ಮಾನವೀಯತೆ ಬೆಳೆಸಿಕೊಳ್ಳುವುದು. ವೃಥಾ ಮೋಸ, ವಂಚನೆ, ಸುಳ್ಳು, ದಗಾ ಮಾಡಿದರೆ ನಾವು ಉಣ್ಣುವ ಅನ್ನ ವಿಷವಾದೀತೆಂಬ ಸತ್ಯ ತಿಳಿಯಬೇಕು. ನಾವು ಏನಲ್ಲಾ ಗಳಿಸಿದರೂ ತಿನ್ನುವುದು ಒಂದು ಹಿಡಿ ಅನ್ನ, ಮಲಗುವುದು ಅರ್ಧ ಮಂಚವಷ್ಟೆ. ನಾನು ನನ್ನದು ಎಂಬ



ಅಪಂಕಾರಕ್ಕಿಂತ ನೀನು ನಿನ್ನದೆಂಬ ಮಮಕಾರದಿಂದ ಪಾಪ ಪುಣ್ಯ ಒಳಿತು-ಕಡಕುಗಳ ಅರಿವನ್ನಿಟ್ಟುಕೊಂಡು ಜೀವನ ಸಾಗಿಸಬೇಕು.

ಒಟ್ಟೆಯ ಮಾರ್ಗದಲ್ಲಿ ನಡೆಯುವಾಗ ಇತರರು ತಿಳಿಯದೇ ನಮ್ಮನ್ನು ನೋಡಿ ನಗಬಹುದು, ನಿಂದಿಸಬಹುದು ಇದಕ್ಕೆಲ್ಲಾ ಲಕ್ಷ್ಯಗೊಡದೆ ನಮ್ಮ ಕೆಲಸಗಳನ್ನು ನಿಷ್ಠೆಯಿಂದ ಮಾಡುವುದು. ನಮ್ಮ ಮುಂದೆ ನಿಂದಿಸಿದವರೇ ನಂತರ ಹೊಗಳಿ ಆಶ್ಚರ್ಯ ಪಡುತ್ತಾರೆ. ಹಾಗಾಗಿ ದಾಸರು ಹೇಳಿದಂತೆ ನಿಂದಕಿರಬೇಕು ಜಗದಲಿ ಎಂಬುದು ಎಲ್ಲರೂ ಒಪ್ಪುವಂತಹ ಮಾತು.

ಕೆಲವೊಮ್ಮೆ ನಮ್ಮ ಮನಸ್ಸು ಬಹುಬೇಗ ಸಿರಿವಂತನಾಗಬೇಕೆಂದು ದುರ್ಮಾರ್ಗ, ದುಷ್ಟ ಚಿಂತನೆ, ದುರಾಚಾರ ದುಷ್ಟ ವ್ಯಕ್ತಿತ್ವ ಹೊಂದುವುದು ಸಹಜ. ಹಾಗೆ ಕೆಟ್ಟ ಚಟಗಳಿಗೆ ಬಲಿಯಾದರೆ ಅವು ಬೇಗನೆ ನಮ್ಮನ್ನು ಅಡ್ಡದಾರಿಗಳೆತ್ತಿವೆ. ಕಷ್ಟದಾಯಕವಾದರೂ ಅಚಲ ಶ್ರದ್ಧಾಭಕ್ತಿಗಳನ್ನಿಟ್ಟುಕೊಂಡು ಸರ್ವಾರ್ಥದತ್ತವಾಗಿ ಸದ್ಗುಣ ಸದುದ್ದೇಶಗಳಿಂದ ಮುಂದುವರಿದರೆ ಮಾನವ ಮಾಧವನಾಗುತ್ತಾನೆಂಬುದು ಸತ್ಯ

ಅದಕ್ಕಾಗಿ ನಾಳೆ ಮಾಡುವುದನ್ನು ಇಂದೇ ಮಾಡುವುದು ಇಂದು ಮಾಡುವುದನ್ನು ಈಗಲೇ ಮಾಡುವುದು ರೂಢಿಸಿಕೊಳ್ಳಬೇಕು. 'ನಾಳೆ ಬಹುದು ಈಗಲೇ ಬರಲಿ, ಇಂದು ಬಹುದು ನಮಗಿಗಲೇ ಬರಲಿ' ಇದಕ್ಕಾರಂಜುವರು ಇದಕ್ಕಾರಂಜುವರು? ಎಂದು ಬಸವಣ್ಣನವರು ಹೇಳಿದಂತೆ ಇಷ್ಟಕ್ಕೂ ನಾಳೆಯತನಕ ನಾವು ಬದುಕಿರುತ್ತೇವೆಂಬುದಕ್ಕೆ ಏನು ಸಾಕ್ಷಿ? Yesterday's the past, tommorrow's the future, but today is a gift. That's why it is called the present. ಹಾಗಾಗಿ ನಮ್ಮಿಂದು ಸತ್ಕಾರ್ಯ ನಡೆಯುವುದಾದರೆ ಹಿಂದೆ-ಮುಂದೆ ಯೋಚಿಸದೇ ಕಾರ್ಯಪ್ರವೃತ್ತರಾಗುವುದು ಒಳ್ಳೆಯದು. ನಮಗಾಗಿ ಭಗವಂತ ಏನಲ್ಲಾ ಅನುಕೂಲ ಕಲ್ಪಿಸಿ ಗಾಳಿ, ನೀರು, ಆಹಾರಾದಿಗಳನ್ನು ಕೊಟ್ಟಿದ್ದಾನೆ. ನಾವು ಅವುಗಳನ್ನು ಸರಿಯಾಗಿ ಬಳಸಿಕೊಳ್ಳದೇ ದಿನದಿನಕ್ಕೂ ವಿಷಮಯವನ್ನಾಗಿ ಮಾಡುತ್ತಿದ್ದೇವೆ.

ಹುಟ್ಟಿದಾಗಿನಿಂದ ಒಂದೊಂದು ಕ್ಷಣ ಉರುಳಿದಾಗಲೂ ನಮ್ಮ ಆಯಸ್ಸು ಕಡಿಮೆಯಾಗುತ್ತಲೇ ಹೋಗುತ್ತದೆ. ಜೀವನವೆಂಬುದು ನೀರ ಮೇಲಣ ಗುಳ್ಳೆಯದ್ದಂತೆ. ಆದ್ದರಿಂದ ಕೆಟ್ಟದ್ದನ್ನು ಪ್ರತಿಭಟಿಸಿ, ಒಳ್ಳೆಯದನ್ನು ಪ್ರೋತ್ಸಾಹಿಸಿ ಲೋಕಸೇವೆಯಲ್ಲಿ ಧನ್ಯತಾಭಾವ ಕಾಣಬೇಕಿದೆ. ಈ ಸಂದರ್ಭದಲ್ಲಿ ಡಿವಿಜಿಯವರ ಮಾತು ನೆನಪಾಗುತ್ತದೆ.

**ಸ್ವತನಂದನಬೇಡ ಸೋತನಂದನ ಬೇಡ, ಬ್ರಹ್ಮತನೋಳು ಸತ್ತದೂಟಿ ಎನ್ನಬೇಡ ಮೃತ್ಯುವನ್ನುವುದೊಂದು ತಲೆ ಇಳಕ ತೆರೆ ಏರು ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ.**

ಪ್ರತಿದಿನವೂ ಹುಟ್ಟು ಸಾವುಗಳ ಭಯ ಇದ್ದೇ ಇರುತ್ತದೆ. ಈ ಬಗೆಗೆ ತಲೆಕೆಡಿಸಿಕೊಳ್ಳದೇ ಕೈಲಾದ ಮಟ್ಟಿಗೆ ಲೋಕಕ್ಕೆ ಒಳನನ್ನೇ ಮಾಡೋಣ.



ಡಾ. ರಾಜಶೇಖರ ಜಯದಂಡಿ,  
ಲೇಖಕರು ಮೊ: 9448441471



SCAN AND READ

# ಮಕ್ಕಳ ಆಂತರಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ

ಶಿಕ್ಷಣಜಗತ್ತಿನಲ್ಲಿ ಇರುವುದು ಮೂರು ಬಾಹುಗಳು ಮತ್ತು ಮೂರು ಕೋನಗಳು. ಈ ಮೂರು ಬಾಹುಗಳು ಒಂದನ್ನೊಂದು ಮೂರು ಕೋನಗಳಲ್ಲಿ ಸಂಧಿಸಿದ ಇದ್ದರೆ ಅದನ್ನು ಶಿಕ್ಷಣಜಗತ್ತೆಂದು ಪರಿಗಣಿಸಲಾಗುವುದಿಲ್ಲ. ಹಾಗೆಯೇ ಮಕ್ಕಳ ಆಂತರಿಕ ಬೆಳವಣಿಗೆಯಲ್ಲಿ ಇರುವ ಮೂರು ಭುಜಗಳು ಪಾಲಕರು, ಶಿಕ್ಷಕರು ಮತ್ತು ಮಕ್ಕಳು. ಈ ಮೂರು ಜನರು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಬೇಕು ಅದು ಅವಶ್ಯಕವೂ ಹೌದು ಅನಿವಾರ್ಯವೂ ಹೌದು.

ಎಲ್ಲೋ ಒಂದೆಡೆ ಓದಿದ ನೆನಪು ಪಾಲಕರು ಮತ್ತು ಶಿಕ್ಷಕರ ಮೀಟಿಂಗ್ ನಲ್ಲಿ ಮಕ್ಕಳು ಹಾದಿ ತಪ್ಪಿರುವುದಕ್ಕೆ ಕಾರಣಗಳನ್ನು ಕೇಳಿದಾಗ ಶಿಕ್ಷಕರು ಹೇಳಿದ್ದು ಪಾಲಕರು ಮಕ್ಕಳನ್ನು ಸರಿಯಾಗಿ ಕಾಳಜಿ ಮಾಡುವುದಿಲ್ಲ ಎಂದು. ಎಷ್ಟೋ ಜನ ಪಾಲಕರಿಗೆ ತಮ್ಮ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂಬ ನೆನಪು ಕೂಡ ಇರುವುದಿಲ್ಲ. ಇನ್ನೂ ಕೆಲವು ಪಾಲಕರು ಮಕ್ಕಳ ಪಠ್ಯಪುಸ್ತಕದ ಬ್ಯಾಗನ್ನು ತಾವೇ ತರಗತಿಯ ಕೋಣೆಯವರೆಗೂ ತಂದುಕೊಡುವುದರಿಂದ ಹಿಡಿದು ಮನೆ ಕೆಲಸಗಳನ್ನು ಕೂಡ ತಾವೇ ಮಾಡುವಷ್ಟು ವಿಪರೀತ ಎನಿಸುವಷ್ಟು ಕಾಳಜಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳು ಹಾದಿ ತಪ್ಪಲು ಪಾಲಕರೇ ಕಾರಣ ಎಂದು ಹೇಳಿದರು. ಇದೇ ಪ್ರಶ್ನೆಯನ್ನು ಪಾಲಕರಿಗೆ ಕೇಳಿದಾಗ ಅಯ್ಯೋ ಈ ಶಿಕ್ಷಕರಿದ್ದಾರೆ ತುಂಬಾ ಹೋಂವರ್ಕ್ ಕೊಟ್ಟು ಬಿಡುತ್ತಾರೆ ಭಾರ ಮಕ್ಕಳು ಅದಲ್ಲವನ್ನು ಓದಿ ಬರೆಯುವುದು ಅವರಿಗೆ ಕಷ್ಟ ಆಗುತ್ತೆ, ಇಲ್ಲದೆ ಹೋದರೆ ಮಕ್ಕಳ ಎಲ್ಲಾ ರೀತಿಯ ಅವನತಿಗೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ಇದು ಹೇಗೆ ಎಂದರೆ ಇಸ್ರಿ ಟೋಪಿ ಉಸ್ಸಿ ಸರ್ ಉಸ್ಸಿ ಟೋಪಿ ಇಸ್ರಿ ಸರ್... ಅರ್ಥಾತ್ ಅವರ ಟೋಪಿಯನ್ನು ಇವರ ತಲೆಯ ಮೇಲೆ ಗೂಬೇ ಕೂರಿಸಿದಂತೆ ಕೂರಿಸುತ್ತಾರೆ. ಎಷ್ಟೋ ಬಾರಿ ಆರೋಪ ಪ್ರತ್ಯಾರೋಪಗಳ ಸರಣಿ ವಾಗ್ವಾದದಿಂದ... ಕೈ ಕೈ ಮಿಲಾಯಿಸುವವರೆಗೆ ಹೋಗುತ್ತದೆ.

ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ಮಗು ತನಗೆ ದೊರೆಯುವ 24 ಗಂಟೆಗಳಲ್ಲಿ ಮೂರನೇ ಒಂದು ಭಾಗವನ್ನು ಅಂದರೆ ಸುಮಾರು ಒಂಬತ್ತು ಗಂಟೆಗಳ ಕಾಲ ನಿಧ್ರೆ ಮಾಡುತ್ತದೆ ಎಂದಾದರೆ ಇನ್ನೂ 16 ಗಂಟೆಗಳಲ್ಲಿ ಮುಂಜಾನೆ 10 ರಿಂದ ಸಂಜೆ 5 ವರೆಗೆ ಸುಮಾರು ಏಳು ಗಂಟೆಗಳ ಕಾಲ ಶಿಕ್ಷಕರೊಂದಿಗೆ ಇರುತ್ತಾರೆ. ಹಾಗಾದರೆ ಮನೆಯಲ್ಲಿ ಕೂಡ ಅಷ್ಟೇ ಸಮಯ ಇರುವ ಮಕ್ಕಳು ತಮ್ಮ ಬಾಲ್ಯಾವಸ್ಥೆಯ ಮೂರನೇ ಒಂದು ಭಾಗವನ್ನು ಶಾಲೆಯಲ್ಲಿ, ಒಂದು ಭಾಗವನ್ನು ಮನೆಯಲ್ಲಿ ಮತ್ತೊಂದು ಭಾಗವನ್ನು ನಿಧ್ರೆಯಲ್ಲಿ ಕಳೆಯುತ್ತಾರೆ. ಮತ್ತೆ ತಿರುಚಿರಲೆ ಕೆಲವು ದಾರಿ ಮೂರು ಬಾಹುಗಳು ಏಕತ್ರವಾಗಿ ಕಾರ್ಯನಿರ್ವಹಿಸಿದರೆ ಮಕ್ಕಳ ಮಾನಸಿಕ, ದೈಹಿಕ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ರೂವಾರಿಗಳು ಎಂದು ಪಾಲಕರು ಮತ್ತು ಶಿಕ್ಷಕರನ್ನು ನಾವು ಕರೆಯಬಹುದು. ಪರಸ್ಪರ ಒಬ್ಬರಿಗೊಬ್ಬರು ದೂರುತ್ತ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರ ಬದಲು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಪರಸ್ಪರ ಸಹಾಯ ಸಹಕಾರ ಮನೋಭಾವನೆಯಿಂದ ನಡೆಯುವುದು ಅತ್ಯಂತ ಅವಶ್ಯಕ. ತಮಗೇನೇ ಮಕ್ಕಳ ಕುರಿತ ಸಮಸ್ಯೆಗಳು ಬಂದಾಗ ಮಕ್ಕಳ



ಮೂಲಕ ಪಾಲಕರನ್ನು ದೂರುವುದರ ಬದಲು ತಾವೇ ಪರಸ್ಪರ ಕುಳಿತು ಚರ್ಚಿಸುವುದು ಒಳ್ಳಿತು. ಶಿಕ್ಷಕರನ್ನು ದೂರುವ ತಂದೆ ತಾಯಿಗಳು ಮತ್ತು ಪಾಲಕರನ್ನು ದೂರುವ ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಅವರ ಕುರಿತ ಉಚ್ಚೇತನ ಭಾವನೆಯನ್ನು ಹೊಂದುವಂತೆ ಮಾಡುತ್ತಾರೆ. ಇದು ಮಗುವಿನ ಬೆಳವಣಿಗೆಯಲ್ಲಿ ಅನವೇಕ್ಷಿತ.

ಇನ್ನೂ ಹಲವು ಬಾರಿ ಪೋಷಕರು ಶಿಕ್ಷಕರನ್ನು ತಮ್ಮ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಲು ವಿಪರೀತ ಒತ್ತಡ ಹೇರುತ್ತಾರೆ ಅದು ಕೂಡ ಸಲ್ಲದು. ಎಲ್ಲಾ ಮಕ್ಕಳನ್ನು ಶಿಕ್ಷಕರು ಏಕ ಪ್ರಕಾರದಲ್ಲಿ ನೋಡಿಕೊಳ್ಳಬೇಕಾಗಿರುವುದು ಆ ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ ಮತ್ತು ಹಾಗೆ ಅವರು ತರಬೇತು ಮಾಡಲ್ಪಟ್ಟಿರುತ್ತಾರೆ. ಈ ರೀತಿಯ ಒತ್ತಡಗಳು ಆ ಶಿಕ್ಷಕರನ್ನು ಬಲಹೀನಗೊಳಿಸುತ್ತವೆ. ಇದು ಸುತಾರಾಂ ಸಲ್ಲದು.

ಹಾಗಾದರೆ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಶಿಕ್ಷಕರು ಮತ್ತು ಮಕ್ಕಳು

ಯಾವ ರೀತಿ ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ನೋಡೋಣ. ಪಾಲಕರು...

1. ತಮ್ಮ ಮಕ್ಕಳ ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಬೇಕು. ಮಕ್ಕಳ ಮುಂದೆ ಶಿಕ್ಷಕರನ್ನು ಏಕವಚನದಲ್ಲಿ ಸಂಬೋಧಿಸುವುದಾಗಲಿ 'ಇದನ್ನೇ ಕಲಿಸಿದಾನೆ ನಿಮ್ಮ ಮಾಸ್ತರ' ಎಂದು ಹೇಳುವುದಾಗಲಿ ಮಾಡಬಾರದು.
2. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣು ಮುಕುತಿ ಎಂಬ ಹಿರಿಯರ ನುಡಿಯಂತೆ ಮಕ್ಕಳನ್ನು ಗುರುವಿನ ಆಣತಿಯಂತೆ ನಡೆದುಕೊಳ್ಳಲು ಪ್ರೋತ್ಸಾಹಿಸಬೇಕು.
3. ಶಿಕ್ಷಕರು ಮಕ್ಕಳಿಗೆ ಮನೆ ಕೆಲಸವನ್ನು ಕೊಟ್ಟಾಗ ಮಗುವಿಗೆ ಮಾಡಲು ಸಾಧ್ಯವಾಗದೆ ಹೋದರೆ, ಆ ಮಗುವಿನ ಬದಲು ನೀವೇ ಆ ಕೆಲಸವನ್ನು ಮಾಡಬಾರದು ಬದಲಾಗಿ ತಾನು ಮಾಡಿಕೊಳ್ಳಲಾಗದೆ ಇರುವ ಸತ್ಯವನ್ನು ಮಗು ಒಪ್ಪಿಕೊಳ್ಳಲು ಮತ್ತು ಶಾಲೆಯಲ್ಲಿ ಕೊಡುವ!! ಶಿಕ್ಷಕರಿಗೆ ಮಗು ತನ್ನನ್ನು ತಾನು ಒಪ್ಪಿಕೊಳ್ಳಲು ಪ್ರೋತ್ಸಾಹಿಸಿ, ತನ್ನೂಲಕ ಮಗುವಿಗೆ ಸೋಲುವುದನ್ನು, ಸೋಲೊಪ್ಪಿಕೊಳ್ಳುವುದನ್ನು ಮತ್ತು ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ ಪಾಠವನ್ನು ಹೇಳಿಕೊಡಿ. ತಪ್ಪಿದರೆ ತಿದ್ದಿಕೊಳ್ಳಲು ಅವಕಾಶ ನೀಡಿ, ತಿದ್ದಿಕೊಂಡದ್ದನ್ನು ಗುರುತಿಸಿ ಪ್ರಶಂಸಿಸಿ ಮತ್ತು ಪ್ರೋತ್ಸಾಹಿಸಿ.

ಶಿಕ್ಷಕರು... ಅಜ್ಞಾನವೆಂಬ ಕತ್ತಲು ಈ ಜಗತ್ತನ್ನು ಮೆಟ್ಟಿದಾಗ ಜ್ಞಾನವೆಂಬ ಶಲಾಕೆಯಿಂದ ಬೆಳಕು ತೋರುವ ವ್ಯಕ್ತಿ ಶಿಕ್ಷಕ. ಮನೆಯೆಂಬ ಸುರಕ್ಷಿತ ವಲಯದ ನಂತರ ಮಗು ತುಂಬಾ ನಂಬುವುದು, ಅಪ್ಪವಾಗುವುದು ತನ್ನ ಶಾಲೆಯ ಶಿಕ್ಷಕರಿಗೆ ಮಾತ್ರ. ಕಾರಣ ಶಿಕ್ಷಕರು ಮಗುವಿನ ನಂಬಿಕೆಗೆ ಕಿಂಚಿತ್ತು ನೋವಾಗದಂತೆ ನಡೆದುಕೊಳ್ಳಬೇಕು ಮತ್ತು ಅದೇ ಸಮಯದಲ್ಲಿಯೇ ಮಗುವಿನ ತಪ್ಪುಗಳನ್ನು ನಯವಾಗಿಯೇ ಮಾತಿನ ಮೂಲಕ ತಿದ್ದುವ ಪ್ರಯತ್ನ ಮಾಡಬೇಕು. ಮಕ್ಕಳ ಪಾಲಕರನ್ನು ಅವರು ಎಷ್ಟೆ ಸಿರಿವಂತರರಲಿ, ಕಡು ಬಡವರೇ ಇರಲಿ, ಬಲಾಡ್ಯರಲಿ ದುರ್ಬಲರೇ ಇರಲಿ ಗೌರವಯುತವಾಗಿ ಮಗುವಿನ ಮುಂದೆ ಸಂಭೋಧಿಸಬೇಕು. ಆಗ ಮಾತ್ರ ಮಗು ಮೇಲೆ ಇಲ್ಲವೇ ಕೇಳಿಕೆಯಿಂದ ಬಳಲುವುದು ತಪ್ಪುತ್ತದೆ. ಕೇಳಿಕೆ ಮಗುವನ್ನು ಒಂದು ರೀತಿಯಲ್ಲಿ ಸಂಕುಚಿತಗೊಳಿಸಿದರೆ ಮೇಲರಿಮೆ ಅದಕ್ಕಿಂತಲೂ ಕೆಟ್ಟದ್ದು. ಮಕ್ಕಳನ್ನು ಹೀಯಾಳಿಸದೆ, ಸತಾಯಿಸದೆ ಕಷ್ಟವಾದರೂ ಸರಿ ನಿಧಾನವಾಗಿ ಪ್ರೀತಿಯಿಂದ ಹೇಳಿಕೊಟ್ಟರೆ ಮಗು ಖಂಡಿತವಾಗಿಯೂ ಆ ವಿಷಯದಲ್ಲಿ ಪರಿಣತಿಯನ್ನು ಪಡೆಯುತ್ತದೆ. ಅದಕ್ಕೆ ತಾನೇ ಹೇಳುವುದು "ಲವ್ ದ ಟೀಚರ್ ಲಾಂಗ್ ದಿ ಸಬ್ಜೆಕ್ಟ್" ಎಂದು.

ಹೀಗೆ ಪಾಲಕ, ಶಿಕ್ಷಕರಿಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಿದರೆ ಮಗುವಿನ ಭವಿಷ್ಯದ ಭದ್ರತೆ ಮನೆಯ ಶೈಕ್ಷಣಿಕ ಹಾಕಿದಂತಾಗುತ್ತದೆ. ಭದ್ರವಾದ ಬನಾದಿಯ ಮೇಲೆ ಮಗುವಿನ ಶೈಕ್ಷಣಿಕ ಕಟ್ಟಡ ಮಜಬೂತಾಗಿ ಕಟ್ಟಲ್ಪಡುತ್ತದೆ. ಹಾಗೆಯೇ ಪಾಲಕ ಶಿಕ್ಷಕರಿಬ್ಬರೂ ಕಣ್ಣೆರಡಾದರೂ ನೋಟ ಒಂದೇ ಎಂಬಂತೆ ಇದ್ದಾಗ ಮಕ್ಕಳು ತೆಕಲಾರಲಿಡೆ ಚೆನ್ನಾಗಿ ಓದುತ್ತಾರೆ, ನವೆಗಳು ಕಡಿಮೆಯಾಗುತ್ತವೆ ಮತ್ತು ಓದಿನಡಗಿನ ಮಗುವಿನ ದೃಷ್ಟಿಕೋನ ಸ್ಪಷ್ಟ, ನಿಖರ ಮತ್ತು ನಿರಾತಂಕ ಭಾವವನ್ನು ಹೊಂದುತ್ತದೆ. ಹೀಗೆ ಪಾಲಕ ಮತ್ತು ಶಿಕ್ಷಕರು ನೀರುಣಿಸಿ ಗಟ್ಟಿಯಾದ ಬೇರುಗಳನ್ನು ಹೊಂದಿರುವ ಮಕ್ಕಳು ಎಂಬ ಮರಗಳು ಆಕಾಶದತ್ತ ಕೈ ಚಾಚಿ ಬೆಳೆಯುತ್ತವೆ. ಇನ್ನಿತರರಿಗೆ ನೆರಳನ್ನು ನೀಡುತ್ತಾ ರೆಂಬೆ ಕೊಂಬೆಗಳನ್ನು ಚಾಚುತ್ತಾ ವಿಶಾಲ ವೃಕ್ಷವಾಗಿ ಆಸರೆಯಾಗುತ್ತದೆ.

ಮೂಲತಃ ಸಂಘ ಜೀವಿಯಾಗಿರುವ ಮನುಷ್ಯ ಗುಂಪಿನಲ್ಲಿ ಮಾತ್ರ ಬದುಕಲು ಸಾಧ್ಯ ಅಂತಹ ಸಾವಿರಾರು ಲಕ್ಷಾಂತರ ಮಕ್ಕಳು ಪಾಲಕರು ಮತ್ತು ಶಿಕ್ಷಕರ ಗಂಪುಗಳು ಜಗದಗಲ ಮುಗಿಲಗಲ ಹರಡಲಿ ಎಂಬ ಆಶಯ ನಮ್ಮದು



## ಹೆತ್ತವರಿಗೆ ಆಸರೆ

ನಾವು ಹೊತ್ತು ತಿರುಗುತ್ತಿದ್ದೇವೆ ಜೀವನದ ಈ ಜೋಳಿಗೆ  
ಅದಷ್ಟು ಕಷ್ಟವೋ ತಿನ್ನುವ ಮೂರೋತ್ತಿನ ಕೂಳಿಗೆ  
ಮುದ್ದಿನ ಮಕ್ಕಳರಲಿ ಎರಡೇ ಈ ಬಾಳಿಗೆ  
ಹಗಲು ರಾತ್ರಿಯನ್ನೆ ದುಡಿಯುತ್ತಿದ್ದೇವೆ ಗುರಿಯಾಗಿಸಿ ಮಕ್ಕಳ ಏಳಿಗೆ  
ಆದಕ್ಕೇನೇ ದೇವರು ಕೊಟ್ಟನೇನೋ ಶಕ್ತಿಯನ್ನು ನಮ್ಮ ತೋಳಿಗೆ  
ಮಕ್ಕಳು ಆದರೆ ಅಳುವಿನಂತೆನಲಿ ಆಸರೆ ನಮ್ಮ ಬಾಳಿಗೆ  
ಉಂಡೂಸೇ ಖುಷಿಯಾಗುವುದು ಮಾವಿನ ಸಿಕ್ಕಣ್ಣೇ ಮತ್ತು ಹೋಳಿಗೆ  
ನಮ್ಮ ಹಕ್ಕು ಕೇಳುತ್ತೇವೆ ಅಂಚಿನಲ್ಲಿ ಮಕ್ಕಳಿಂದ ಆಸರೆ  
ಹಕ್ಕು ಕೇಳುವ ಮೊದಲು ಕರ್ತವ್ಯನಿರುತಿ ಆಗುವ ನಮ್ಮ ತಂದೆ ತಾಯಿಗೆ ಆಸರೆ ಆಸರೆ ಆಸರೆ

ಡಾ. ಮಲ್ಲಿಕಾರ್ಜುನ ಎಚ್ ಎಸ್  
ಪಠು ವೈದ್ಯಕೀಕಾರಿ, ಕಮಲಾಪುರ

## ಮೊದಲ ಸಂಭ್ರಮೋತ್ಸವಕ್ಕೆ ನಿಮ್ಮ ಅನಿಸಿಕೆ ಆತೀರ್ವಾದ ಇರಲಿ

ಆತ್ಮೀಯ ಓದುಗರೇ, ಬರಹಗಾರರೇ, ಜಾಹೀರಾತುದಾರರೇ ಹಾಗೂ ಪತ್ರಿಕೆಯ ಹಿತೈಷಿಗಳೇ,  
21 ಜೂನ್ 2024ಕ್ಕೆ ಹಂಪಿ ಟೈಮ್ಸ್ ಕನ್ನಡ ದಿನಪತ್ರಿಕೆ ಮೊದಲ ವಸಂಧದ ಸಂಭ್ರಮ. ನಿಮ್ಮೆಲ್ಲರ ಸಹಕಾರದಿಂದ ಅಂದು ವಿಶೇಷ ಸಂಚಿಕೆ ಹೊರಬರಲಿದೆ. ಹಂಪಿ ಟೈಮ್ಸ್ ಪತ್ರಿಕೆ ಕುರಿತು ಚುಟುಕು, ಕವನ, ಅನಿಸಿಕೆಗಳನ್ನು ಸ್ವೀಕರಿಸಲಾಗುವುದು. ಹಂಪಿ ಟೈಮ್ಸ್ ಮೊದಲ ಸಂಭ್ರಮೋತ್ಸವ ಶೀರ್ಷಿಕೆಯಡಿ ನಿಮ್ಮ ಅಭಿಪ್ರಾಯಗಳನ್ನು ಕಳಿಸಬಹುದು. ಅಭಿಪ್ರಾಯದ ಜೊತೆ ನಿಮ್ಮ ಹೆಸರು, ಊರು, ಭಾವಚಿತ್ರ, ಸಂಪರ್ಕ ನಂಬರ್ ಇರಲಿ.

ಸಂಪಾದಕ,  
ಹಂಪಿ ಟೈಮ್ಸ್ ವಿಜಯನಗರ ಜಿಲ್ಲೆ  
ಮೊ: 9448633038  
hampitimes@gmail.com



ವೀಣಾ ಹೇಮಂತಗೌಡ ಪಾಟೀಲ್  
ಲೇಖಕರು, ಮುಂಡಗಿ, ಗದಗ



SCAN AND READ

- Admissions
- Requirements
- Firm Branding
- Public Notice
- Change of Name



**Booking Open for Your Advertisements  
in Leading Local, State &  
National News Papers**

**9482599089 / 9448633038**

- Obituary
- Remembrance
- Birthday wish ads
- Events Display &
- Classified ads

SHUBHA Ads C/o HAMPI TIMES, Bamboo Bazaar, Nr Valmiki Circle, Hosapete-583201 Vijayanagara Dist.

**ನಿತ್ಯ ಪಂಚಾಂಗ**

ಮಾಸ: ವೈಶಾಖ | ಸಂವತ್ಸರ: ಕ್ರೋಧಿ

31-05-2024 - ಶುಕ್ರವಾರ

ತಿಥಿ	: ಅಷ್ಟಮಿ
ಪಕ್ಷ	: ಕೃಷ್ಣ
ನಕ್ಷತ್ರ	: ಶತಭಿಷ
ಯೋಗ	: ಪೂರ್ವಭಾದ
ಕರಣ	: ಕೌಳವ
ಸೂರ್ಯೋದಯ	: 05:42:16
ಸೂರ್ಯಾಸ್ತ	: 19:07:19
ರಾಹು	: 10:44-12:25
ಯಮಘಂಡ	: 15:46-17:27
ಗುಳಕ	: 07:23-09:04

**ತುಂಗಭದ್ರಾ ನೀರಿನ ಮಟ್ಟ**



ಗುರುವಾರ : 30-05-2024

ಗರಿಷ್ಠ ಮಟ್ಟ	1633 ಅಡಿ
ಇಂದಿನ ಮಟ್ಟ	1577.38 ಅಡಿ
ಒಳ ಹರಿವು	00 ಕ್ಯೂಸೆಕ್
ಹೊರ ಹರಿವು	30 ಕ್ಯೂಸೆಕ್
ಇಂದಿನ ಸಾಮರ್ಥ್ಯ	3.330 ಟಿಎಂಐ
ಗರಿಷ್ಠ ಸಾಮರ್ಥ್ಯ	105.788 ಟಿಎಂಐ
ಕಳೆದ ವರ್ಷ ಇದೇ ದಿನ	
ಇಂದಿನ ಮಟ್ಟ	1580.28 ಅಡಿ
ಒಳ ಹರಿವು	1833 ಕ್ಯೂಸೆಕ್
ಹೊರ ಹರಿವು	219 ಕ್ಯೂಸೆಕ್
ಸಾಮರ್ಥ್ಯ	4.606 ಟಿಎಂಐ

**ಮತದಾನಕ್ಕೆ ಅಗತ್ಯ ಸಿದ್ಧತೆ**

ಮೊದಲ ಪುಟದಿಂದ ಆಯೋಜಿಸಿ ಮತ ಚಲಾವಣೆಗಾಗಿ ನೀಡಿರುವ ನೇರಳೆ ಬಣ್ಣದ ಸ್ಟೇಜ್ ಪೇನ್‌ಗಳ ಮೂಲಕ ಮತ ಚಲಾವಣೆ ಮಾಡಬೇಕಾಗಿರುತ್ತದೆ. ಮತದಾನ ದಿನದಂದು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮತಗಟ್ಟೆ ಇರುವ ಪ್ರದೇಶದ ವ್ಯಾಪ್ತಿಯಲ್ಲಿ ಚುನಾವಣೆಯ ಶಾಂತಿ ಹಾಗೂ ಮುಕ್ತ ನ್ಯಾಯಸಮ್ಮತವಾಗಿ ನಡೆಯುವ ಸಂಬಂಧ ಜೂನ್ 1ರ ಸಂಜೆ 6 ಗಂಟೆಯಿಂದ ಜೂನ್ 3ರ ಮಧ್ಯರಾತ್ರಿವರೆಗೆ ಸಿಆರ್‌ಪಿಸಿ ಕೆಲವು 144 ರಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಪದವೀಧರ ಮತಗಟ್ಟೆಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯೋಗಿಕ ಸಂಸ್ಥೆಗಳಲ್ಲಿ ಮತ್ತು ಇತರ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರ ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲು ಮತದಾರರಿಗೆ ಜೂನ್ 03ರ ಸೋಮವಾರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಮೇ 29ರಂದು ಹೊರಡಿಸಿದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ಆದೇಶಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ, ಚುನಾವಣಾ ಶಾಖೆಯ ಮನೋಜ್ ಲಾಡ ಇದ್ದರು.

**ಹಂಪಿ ಟೈಮ್ಸ್**  
ವಿಜಯನಗರ ಪತ್ರಿಕೆ  
ಸ್ಥಳೀಯ ಸುದ್ದಿಗಳಿಗೆ ಭೇಟಿ ನೀಡಿ  
[www.hampitimes.com](http://www.hampitimes.com)  
[epaper.hampitimes.com](mailto:epaper.hampitimes.com)

**ಅಭಿವೃದ್ಧಿಗೆ ಅನುದಾನ ಹೆಚ್ಚಳ  
ವೇಗ ಪಡೆಯದ ಕಾಮಗಾರಿ**

ಚಿಲವಾರು ಬಂಡಿ ಕಾಮಗಾರಿ ವಿಳಂಬ | ಅಧಿಕಾರಿ, ಗುತ್ತಿಗೆದಾರರಿಗೆ ತರಾಟೆ ಶಾಸಕ ನೇಮಿರಾಜ್‌ನಾಯ್ಕ್ ವೀಕ್ಷಣೆ : ಸ್ಥಳದಲ್ಲಿಯೇ ರೈತರೊಂದಿಗೆ ಊಟ

■ ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ ತಾಲೂಕಿನ ಬಹು ನಿರೀಕ್ಷಿತ ಚಿಲವಾರು ಬಂಡಿ ಏತನಿರಾವರಿ ಯೋಜನೆಯ ಕಾಮಗಾರಿ ಪದೇ ಪದೇ ವಿಳಂಬವಾಗುತ್ತಿದ್ದು, ಸ್ಥಳಕ್ಕೆ ಶಾಸಕ ಕೆ.ನೇಮಿರಾಜ್‌ನಾಯ್ಕ್ ಅಧಿಕಾರಿಗಳೊಂದಿಗೆ ಭೇಟಿನೀಡಿ ಕಾಮಗಾರಿ ವೀಕ್ಷಿಸಿ, ಕಾಮಗಾರಿಗೆ ಅಡ್ಡಿಪಡಿಸುವವರನ್ನು ಮತ್ತು ನೆಪ ಹೇಳುತ್ತಿರುವ ಅಧಿಕಾರಿಗಳನ್ನು ಜಿಬಿ-ಹಿಟಾಚಿಗಳಿಂದ ಸದ್ದು ಮಾಡಿಸುವ ಮೂಲಕ ಗುತ್ತಿಗೆದಾರರು ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಜರುಗಿತು.



ಜೊತೆಗೆ, ಫಲಾನುಭವಿಗಳ ರೈತರ ಕೃಷಿ ಭೂಮಿಗಳಿಗೆ ನೀರುಣಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯೋಜನೆಯಿಂದ ಅಡವಿ ಆನಂದ ದೇವನಹಳ್ಳಿ, ಹೊಸ ಆನಂದದೇವನಹಳ್ಳಿ, ಕಡಲಬಾಳು, ಪಿಂಜಾರ್ ಹೆಗ್ಡಾಳ್, ಅಂಕಸಮುದ್ರ, ಬಿ.ಜಿ.ಹಳ್ಳಿ, ಸೇರಿದಂತೆ ಇತರೆ ಕೆಲ ಗ್ರಾಮಗಳ ಕೃಷಿಭೂಮಿಗಳಿಗೆ ನೀರುಣಿಸಲಾಗುತ್ತದೆ. ಅಡ್ಡಿ ಪಡಿಸುವವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಹೊಸಪೇಟೆಯ ಸಹಾಯಕ ಅಯುಕ್ತರು ಮತ್ತು ತಹಶೀಲ್ದಾರರವರಿಗೆ ಸೂಚಿಸಲಾಗಿದೆ ಎಂದರು.

ಈ ಯೋಜನೆಗೊಳಪಡುವ ಕೃಷಿ ಭೂಮಿಗಳಿಗೆ ಪರಿಹಾರ ನೀಡಲು ಸರ್ಕಾರೀ ಮುಗಿದಿದ್ದು, ಶೀಘ್ರದಲ್ಲೇ ರೈತರಿಗೆ ಪರಿಹಾರ ಸಿಗಲಿದೆ ಎಂದರು. ಇದೇ ಆಗಷ್ಟೇ ರೋಗಿಗೆ ಯೋಜನೆಯಿಂದ ನೀರು ನೀಡುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ, ಅಲ್ಲದೆ ಇದೇ ಮುಂದುವರಿದ ಗುತ್ತಿಗೆದಾರರನ್ನು ಬ್ಯಾಕ್ ಲೀಸ್‌ಗಿಡಲು ಒತ್ತಾಯಿಸುತ್ತೇವೆ ಎಂದರು. ಇದೇ ವೇಳೆ ಸೇರಿದ್ದ ಯೋಜನೆಯ ಸುತ್ತಮುತ್ತಲಿನ ರೈತರೊಂದಿಗೆ ಸ್ಥಳದಲ್ಲಿಯೇ ಊಟಮಾಡಿದರು. ಈ ವೇಳೆ ಪುರಸಭೆಯ ಸದಸ್ಯ ಜನ್ಮ ನಾಗರಾಜ್, ದೀಪಕ್ ಕರ್ತಾರ, ಮುಖಂಡರಾದ ಬದಾಮಿ ಮುತ್ತುಣ್ಣ, ಕನ್ನಿಹಳ್ಳಿ ಚಂದ್ರಶೇಖರ್, ಹೊಸಪೇಟೆಯ ಸಹಾಯಕ ಅಯುಕ್ತರಾದ ನಾಂಗ್ಲೆ ಮೊಹಮ್ಮದ್ ಅಲಿ ಅಕ್ರಮ್ ಷಾ, ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ಸಣ್ಣ ನಿರಾವರಿ ಇಲಾಖೆಯ ಎಇಇ ಧರ್ಮರಾಜ್ ಸೇರಿದಂತೆ ಇತರರು ಇದ್ದರು.

**ಜೂ.03 ವಿಧಾನ ಪರಿಷತ್ ಚುನಾವಣೆ ವಿಶೇಷ ಸಾಂದರ್ಭಿಕ ರಜೆ ಮಂಜೂರು**

■ ಹಂಪಿ ಟೈಮ್ಸ್ ಬಳ್ಳಾರಿ ಜೂನ್ 03 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವ ಎಲ್ಲಾ ಪದವೀಧರ ಮತದಾರರಿಗೆ ಮತದಾನ ಮಾಡಲು ಜೂನ್ 03 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳು, ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಎಸ್ಟಾಬ್ಲಿಷ್‌ಮೆಂಟ್‌ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅರ್ಹ ಮತದಾರರಿಗೆ ಸೀಮಿತ ವಾದಂತೆ ಮತ ಚಲಾಯಿಸುವ ಮತದಾರರಿಗೆ ಜೂನ್ 03 ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಿಆರ್ ಇಲಾಖೆಯ ಅಧೀನ ಕಾರ್ಯದರ್ಶಿ-1 ವಿಜಯ್‌ಕುಮಾರ್ ಹೆಚ್.ಬಿ ಅವರು ಆದೇಶ ಹೊರಡಿಸಿದ್ದಾರೆ.

**ಕ್ಷೇತ್ರ ಮತ್ತು ವ್ಯಾಪ್ತಿಗೊಳಪಡುವ ಜಿಲ್ಲೆಗಳು**

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ (ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಒಳಗೊಂಡಂತೆ).

ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳನ್ನೊಳಗೊಂಡಂತೆ) ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.

ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಚಿತ್ರದುರ್ಗ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ಹೊರತುಪಡಿಸಿ) ತುಮಕೂರು ಮತ್ತು ಕೋಲಾರ.

ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳನ್ನೊಳಗೊಂಡಂತೆ), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತವೆ.

**ಬೀಜ, ರಸಗೊಬ್ಬರ ದಾಸ್ತಾನು ಲಭ್ಯ**

ಮೊದಲ ಪುಟದಿಂದ 3967.55 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ಲಭ್ಯವಿದ್ದು, ಈ ಪೈಕಿ 1159.93 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಸದ್ಯ 2807.62 ಕ್ವಿಂಟಲ್ ನಷ್ಟು ಬಿತ್ತನೆ ಬೀಜ ದಾಸ್ತಾನು ಇರುತ್ತದೆ.

ಇರುತ್ತದೆ. ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕ್ ಮತ್ತು ಎಸ್‌ಎಸ್‌ಪಿ ಸೇರಿ ಒಟ್ಟು 103360.0 ಮೆ.ಟನ್‌ನಷ್ಟು ಮುಂಗಾರು ಬೀಜ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಕುಡಿವ ನೀರಿನ ಪೂರೈಕೆ: ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕೆಲವು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಅಗತ್ಯವಿರುವ ಕಡೆಗೆ ಮಾತ್ರ ಖಾಸಗಿ ಬೋರವೆಲ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಳೆ ಕೊರತೆ ಕಾಣಿಸಿಕೊಂಡಲ್ಲಿ ಸಮಸ್ಯೆ ಎದುರಿಸಬಹುದಾದ ಗ್ರಾಮಗಳು ಮತ್ತು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾರ್ಡ್‌ಗಳಲ್ಲಿ ಒಪ್ಪಂದಕ್ಕಾಗಿ ಹೆಚ್ಚಿನ ಇಳುವರಿ ನೀಡುವ ಬೋರವೆಲ್‌ಗಳನ್ನು ಗುರುತಿಸುವ ಕಾರ್ಯ ಮಾಡಿದ್ದು ಕೆಲವು ಖಾಸಗಿ ಬೋರವೆಲ್‌ಗಳ ಮಾಲೀಕರೊಂದಿಗೆ ಮುಂಗಡ ಒಪ್ಪಂದ ಮಾಡಿಕೊಂಡು ಸಾಕಷ್ಟು ಮುಂಜಾಗತೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಇದ್ದರು.

**ವಿಜ್ಞಾನ**

**ಬಿಸ್ಕತ್ತುಗಳು ಏಕೆ ಗರಿಗರಿಯಾಗಿವೆ?**

■ ಆರ್.ಬಿ.ಗುರುಬಸವರಾಜ ಮಾಮು ಬಿಸ್ಕತ್ ಯಾಕೆ ಗರಿಗರಿಯಾಗಿರುತ್ತದೆ? ಎಂದು ಮೊನ್ನೆ ಅಳಿಯ ರಾಜೇಶ್ ಕೇಳಿದ. ಹೌದು ಬಿಸ್ಕತ್ತುಗಳು ಎಲ್ಲಾ ವಯಸ್ಸಿನವರಿಗೂ ಆಪ್ತಾಯಮಾನವಾದ ಆಹಾರವಾಗಿದೆ. ಬೆಳಗಿನ ತಿಂಡಿಯಿಂದ ರಾತ್ರಿಯ ಡಿನ್ನರ್‌ವರೆಗೂ ವಿವಿಧ ಸಮಯಗಳಲ್ಲಿ ಬಳಕೆಯಾಗುವ ಆಹಾರವಾಗಿದೆ. ಬಹುಶಃ ಇದರ ಗರಿಗರತನ ಎಲ್ಲರಿಗೂ ಇಷ್ಟವಾಗುತ್ತದೆ. ರಾಜೇಶನ ಪ್ರಶ್ನೆಗೆ ಉತ್ತರವಾಗಿ ನನಗೆ ತಿಳಿದುದನ್ನು ಅವನಿಗೆ ಹೇಳಿದೆ. ಬಹುಶಃ ಬಿಸ್ಕತ್ತುಗಳು ಗರಿಗರಿಯಾಗಿರುತ್ತವೆ. ಏಕೆಂದರೆ ಅವುಗಳು ಕಡಿಮೆ ತೇವಾಂಶ ಹೊಂದಿರುತ್ತವೆ ಮತ್ತು ಹೆಚ್ಚಿನ ಕೊಬ್ಬಿನಂಶವಿರುವ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಬಿಸ್ಕತ್ ತಯಾರಿಕೆಯಲ್ಲಿ ಗೋಧಿ ಅಥವಾ ಮೈದಾ ಹಿಟ್ಟು, ಬೆಣ್ಣೆ ಮತ್ತು ಸಕ್ಕರೆ ಬಳಸಲಾಗುತ್ತದೆ. ಬೇಯಿಸುವ ಬಿಸ್ಕತ್‌ನ್ನು ಬೇಯಿಸುವ ಪ್ರಕ್ರಿಯೆಯಲ್ಲಿ, ಬೆಣ್ಣೆಯಲ್ಲಿನ ಕೊಬ್ಬಿನಂಶವು ಬಿಸ್ಕತ್ತುಗಳಲ್ಲಿನ ನೀರಿನ ಅಂಶವನ್ನು ಆವಿಯಾಗಿಸುತ್ತದೆ. ಆ ಮೂಲಕ ಬಿಸ್ಕತ್‌ಗೆ ಕುರುಕುಲತನ ನೀಡಲು ಸಹಕಾರಿ. ಹಿಟ್ಟಿನಲ್ಲಿ ಮಿಶ್ರಣವಾದ ಸಕ್ಕರೆಯು ಬಿಸ್ಕತ್‌ನ್ನು ಬೇಯಿಸುವ ಸಮಯದಲ್ಲಿ ಕ್ಯಾರಮಲೈಸ್ ಮಾಡುವ ಮೂಲಕ ಕುರುಕುಲಾದ



ಹೊರ ಪದರವನ್ನು ರೂಪಿಸುತ್ತದೆ. ಇದು ಬಿಸ್ಕತ್‌ಗೆ ಗರಿಗರಿಯಾದ ವಿನ್ಯಾಸವನ್ನು ನೀಡುತ್ತದೆ. ಬಿಸ್ಕತ್ತುಗಳನ್ನು ಬೇಯಿಸಿದಾಗ, ಶಾಖವು ಹಿಟ್ಟಿನಲ್ಲಿರುವ ತೇವಾಂಶವನ್ನು ಆವಿಯಾಗಿಸಿ ಬಿಸ್ಕತ್‌ಗೆ ಒಣ ಮತ್ತು ಗರಿಗರಿಯಾದ ವಿನ್ಯಾಸವನ್ನು ಬಿಟ್ಟುಬಿಡುತ್ತದೆ. ಬಿಸ್ಕತ್ ಬೇಯಲು ಅನುಕೂಲವಾಗುವಂತೆ ಚಪ್ಪಟೆಯಾಗಿ ತಯಾರಿಸುವುದೂ ಸಹ ಗರಿಗರತನಕ್ಕೆ ಸಹಕಾರಿ. ಬಿಸ್ಕತ್ ಚಪ್ಪಟೆಯಾಗಿರುವುದರಿಂದ ಕೊಬ್ಬು ಎಲ್ಲೆಡೆ ಸುಲಭವಾಗಿ ಹರಡುತ್ತದೆ ಮತ್ತು ತೇವಾಂಶ ಆವಿಯಾಗಲು ಸಹಕರಿಸುತ್ತದೆ. ಬಿಸ್ಕತ್‌ಗಳ ದಪ್ಪತನವೂ ಸಹ ಗರಿಗರತನದ ಮೇಲೆ ಪರಿಣಾಮ ಬೀರಬಹುದು. ತೆಳುವಾದ ಬಿಸ್ಕತ್ತುಗಳು ಹೆಚ್ಚು ಗರಿಗರಿಯಾಗಿರುತ್ತವೆ ಮತ್ತು ದಪ್ಪ ಹೆಚ್ಚು ಇರುವ ಬಿಸ್ಕತ್ತುಗಳು ಕಡಿಮೆ ಗರಿಗರಿಯಾಗಿರುತ್ತವೆ. ಅಂತೆಯೇ ಬಿಸ್ಕತ್ ಬೇಯಿಸುವ ಸಮಯವೂ ಸಹ ಪ್ರಾಮುಖ್ಯವಿರುವಂತೆ ಪಡೆದಿದೆ. ಹೆಚ್ಚು ಸಮಯದವರೆಗೆ ಬೇಯಿಸಿದ ಬಿಸ್ಕತ್ ಹೆಚ್ಚು ಗರಿಗರಿಯಾಗಿದ್ದರೆ ಕಡಿಮೆ ಸಮಯದವರೆಗೆ ಬೇಯಿಸಿದ ಬಿಸ್ಕತ್ ಕಡಿಮೆ ಗರಿಗರಿಯಾಗಿರುತ್ತದೆ. ಒಟ್ಟಾರೆಯಾಗಿ, ಬಿಸ್ಕತ್ತುಗಳ ಗರಿಗರಿಯಾದ ವಿನ್ಯಾಸವು ಬೇಕಿಂಗ್ ತಾಪಮಾನ, ಪದಾರ್ಥಗಳು ಮತ್ತು ಬೇಕಿಂಗ್ ಸಮಯ ಸೇರಿದಂತೆ ವಿವಿಧ ಅಂಶಗಳ ಸಂಯೋಜನೆಯ ಫಲಿತಾಂಶವಾಗಿದೆ.

**ಶ್ರಮಕ್ಕೆ ತಕ್ಕ ಗೌರವ ದೊರಕಿದೆ ಡಾ. ಮಂಜುನಾಥ ಬೇವಿನಕಟ್ಟ**



■ ಹಂಪಿ ಟೈಮ್ಸ್ ಹೊಸಪೇಟೆ ಕರ್ನಾಟಕ ಸಂಸ್ಕೃತಿಯ ಶೋಧ ಮತ್ತು ಪ್ರಸಾರಕ್ಕಾಗಿ ಸ್ಥಾಪನೆಯಾದ ಕನ್ನಡ ವಿಶ್ವವಿದ್ಯಾಲಯ ನನಗೆ ಎಲ್ಲಾ ಗೌರವವನ್ನು ಕೊಟ್ಟಿದೆ ಎಂದು ಜಾನಪದ ವಿದ್ವಾಂಸ ಡಾ. ಮಂಜುನಾಥ ಬೇವಿನಕಟ್ಟ ಅವರು ಹೇಳಿದರು. ಹಸ್ತ ಪ್ರತಿ ಶಾಸ್ತ್ರ ವಿಭಾಗ ವೃತ್ತಿಯಿಂದ ನಿವೃತ್ತಿ ಆಗಲಿರುವ ಪ್ರಾಧ್ಯಾಪಕರಾದ ಡಾ. ಮಂಜುನಾಥ ಬೇವಿನಕಟ್ಟ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ನಂಜಯ್ಯನವರ್, ಅಧೀಕ್ಷಕರಾದ ಜಿ ಬಸವನಗೌಡ, ಹಿರಿಯ ಸಹಾಯಕ ಸೋಮಣ್ಣ ಸೂಡಿ ಅವರಿಗೆ ಏರ್ಪಡಿಸಿದ್ದ ಗೌರವ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯ ಉದ್ದೇಶವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದ ಅನೇಕರು ನಮ್ಮ ಜೊತೆಗೆ ಇದ್ದರು. ಎಲ್ಲ ಕೆಲಸಗಳು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಕುರಿತಾದ ಶೋಧನೆಯ ಕಡೆಗೆ ಕೇಂದ್ರೀಕೃತವಾಗಿತ್ತು. ಹೀಗಾಗಿ ಜಾನಪದ ವಿಭಾಗವನ್ನು ಕಟ್ಟುವಲ್ಲಿ, ದೇಶಿ ಸಮೃದ್ಧನ ಆಯೋಜಿಸುವಲ್ಲಿ ನಾನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಆ ದುಡಿಮೆಯ ಫಲವಾಗಿ ಕನ್ನಡ ವಿಶ್ವವಿದ್ಯಾಲಯ ನನಗೆ ಎಲ್ಲಾ ಗೌರವವನ್ನು ತಂದುಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು. ಡಾ. ವೀರೇಶ್ ಬಡಿಗೇರ ಹಾಗೂ ಎಫ್.ಟಿ. ಹಳ್ಳಿಕೇರಿ ಅವರು ಆರಂಭದ ಕನ್ನಡ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಡಾ. ಮಂಜುನಾಥ ಬೇವಿನಕಟ್ಟನವರ ಕೆಲಸವನ್ನು ಸ್ಮರಿಸಿದರು. ಅಸ್ತಪತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ ರವೀಂದ್ರನಾಥ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸನ್ಮಾನಿತರ ಶೈಕ್ಷಣಿಕ ಆಡಳಿತಾತ್ಮಕ ಕೆಲಸಗಳನ್ನು ನೆನಪು ಮಾಡಿಕೊಂಡರು. ಬಾಣದ ಲಕ್ಷ್ಮಿ ವಿ.ನಿರ್ಮಲ ಹಸಿಕೊಟ್ಟರು, ಪ್ರವೀಣ್ ಕುಮಾರ್ ನಿರ್ವಹಿಸಿದರು.